ಮಂಥನ್

MANTHAN मंथन

1491
P→KON
FRA

A.U. No: 997

ಫ್ರಾನ್ಸಿಸ್ ಸಲ್ಡಾಂಞಾ ಕಾಮತ್, ಮಂಗ್ಳುರ್

ಮಂಥನ್

(ಕೊಂಕ್ಣಿ ಕವನಾಂ)

ಫ್ರಾನ್ಸಿಸ್ ಸಲ್ಡಾಂಞಾ ಕಾಮತ್, ಎಮ್.ಎ.
ಮಂಗ್ಳುರ್,

मंथन

(कोंकणी कवनां)

फ्रान्सिस सल्दान्हा कामत, एम. ए.
मंग्ळुर

WORLD KONKANI CENTRE LIBRARY
Acc. No. 997

(2004)

MANTHAN – COLLECTIONS OF KONKANI POEMS

COMPILED AND PUBLISHED BY

1491
P.KON
FRA

SRI FRANCIS SALDANHA KAMATH,
M.A (HIST)
SHAILA SHINY HOME
KELIYE, PEDAMALE POST
MANGALORE – 575 029

© POET

G, PRA ? PO4

ಮಂಥನ್

(ಕೊಂಕ್ಣಿ ಕವನಾಂ)

ಕವಿ: ಶ್ರೀ ಫ್ರಾನ್ಸಿಸ್ ಸಲ್ಡಾಂಞಾ ಕಾಮತ್,
ಎಮ್.ಎ (ಇತಿಹಾಸ್)
ಶಾಯ್ಲಾ ಶಾಯ್ನಿ ಹೊಂ
ಕೀಲಿಯೆ, ಪೆದ್ಮಲೆ ¥ÉÇಸ್ಟ
ಮಂಗ್ಳುರ್–575029

917

© ಸರ್ವ್ ಹಕ್ಕಾಂ ಕವಿಚಿಂ

मंथन

(कोंकणी कवनां)

कवि : श्री फ्रान्सिस सल्दान्हा कामत, एम .ए.
शाय्ला शाय्नि हों, किलीये,
पेद्मले पोस्ट
मंग्ळुर - 575 029

ಮೋಲ್: ರು: 50\-

ದೊನ್ ಉತ್ರಾಂ ಮಜೆ ಥಾವ್ನ್

"ಮತಿ ದರ್ಯಾಂತ್ ಚಿಂತ್ಪಾ ಲಾರಾಂಕ್
ಲಿಖ್ಣೆನ್ ಮಜ್ಯಾ ಆರಾವ್ನ್ ಘೆತ್ಲಿಂ,
ಕವನ್ ಮ್ಹಳ್ಳ್ಯಾ ಸೊಭಿತ್ ನೆಸ್ಣಾನ್
ಕಾಗ್ದಾರ್ ಹಾಂವೆಂ ಮೊಗಾನ್ ಗುಂತ್ಲಿಂ".

ಭುರ್ಗ್ಯಾಪಣಾರ್‌ಚ್ ಕವಿತೆ ಥಂಯ್ ಆಕರ್ಷಿತ್ ಜಾಲ್ಲೊಂ ಹಾಂವ್. ಗಜಾಲ್ ಸರಿಸುಮಾರ್ 1964 ವರ್ಸಾಚಿ. ಬೊಂಬೊಯಿ ಶ್ಹೆರಾಂತ್ ಹಾಂವ್ ಹಿಂದಿ ಇಸ್ಕೊಲಾಂತ್ ಶಿಕ್ತಾಸ್ತಾನಾ, ಮ್ಹಜ್ಯಾ ಪಾಠ್ಯಪುಸ್ತಕಾನಿಂ ಆಸ್‌ಲ್ಲ್ಯಾ ಅನೇಕ್ ಕ್ರಾಂತಿಕಾರಿ, ಆನಿ ರಾಷ್ಟ್ರಪ್ರೇಮಾನ್ ಭರ್‌ಲ್ಲಿಂ ಹಿಂದಿ ಕವನಾಂ ವಾಚುನ್, ಮಾಕಾಯೀ ಕವಿತೆಚಾ ಶೆತಾಂತ್ ಪ್ರವೇಶ್ ಘೆಂವ್ಕ್ ಪ್ರೇರಣ್ ಮೆಳ್‌ಲ್ಲೆಂ. ಮ್ಹಜ್ಯಾ ಲಿಖ್ಣೆ ಮಾರಿಫಾತ್ ಜೆಂ ಕಿತೆಂ ವ್ಹಾಳ್ಳ್ಯಾಂ ಹಾಚೊ ಸಂಪೂರ್ಣ್ ಶ್ರೇಯ್, ತ್ಯಾ ಮಹಾನ್ ಹಿಂದಿ ಕವಿಂಕ್‌ಚ್ ಫಾವೊ ಜಾತಾ ಮ್ಹಣ್ ಸಾಂಗೊಂಕ್ ಮಾಕಾ ವರ್‍ತೊ ಅಭಿಮಾನ್ ಭೊಗ್ತಾ.

ಹ್ಯಾ ಪುಸ್ತಕಾಂತ್ ಝುಳ್ಳೊಂಚ್ಯೊ ಮಜ್ಯೊ ಕವಿತಾ ಮಜ್ಯಾ ಮತಿಂತ್ ಉದೆಲ್ಲ್ಯಾ ಚಿಂತ್ಪಾಂಚೊ ವ್ಹಾಳೊ ಜಾವ್ನಾಸಾ, ಬುಕಾ ರೂಪಾರ್ ಹೊ ಸಂಗ್ರಹ್ ಭಾಯ್ರ್ ಹಾಡಿಜೆ ಹಿ ಮಜಿ ಆಶಾ ಸಪಾಣ್ ಜಾವ್ನ್‌ಂಚ್ ಉರ್‌ಲ್ಲಿ. ಮಜಿ ಆಶಾ ಕಾರ್ಯಾರೂಪಾಕ್ ದೆವಂವ್ಕ್ ಸುರ್ವಾತ್ ಜಾಲಿ ಏಕಾ ತರ್ನಾಟ್ಯಾಚಾ ಪ್ರೇರಣೆ ನಿಮ್ತಿಂ. ಆಮ್ಚ್ಯಾ ದೊಗಾಂಯ್ಚ್ಯಾ ವಾವ್ರಾಚೊ ಫಳ್‌ಚ್ ಹೆಂ "ಮಂಥನ್" ಪುಸ್ತಕ್ ಜಾವ್ನಾಸಾ. ಮಜೆಂ ಹೆಂ ಅಧುರೆಂ ಸಪಾಣ್ ಪುರಾ ಕೆಲ್ಲೊ ಶ್ರೇಯ್ ಹಾಂವ್ ವ್ಹಡಾ ಸಂತೊಸಾನ್, ಆನಿ ಅಭಿಮಾನಾನ್ ಮಜೊ ಮಿತ್ರ್ ಹಿತಚಿಂತಕ್ ಶ್ರೀ ಪ್ರದೀಪ್ ಕಿರಣ್ ಡಿ'ಸೋಜ್, ಶಕ್ತಿನಗರ್, ಮಂಗ್ಳುರ್ ಹಾಕಾ ದಿತಾಂ, ಆನಿ ತಾಚ್ಯಾ ಹ್ಯಾ ಬರ್‍ಯಾ ಮನಾ ಥಂಯ್ ಹಾಂವ್ ಕೃತಜ್ಞತಾ ಉಚಾರ್‍ತಾಂ. ಮ್ಹಜೆಂ ಹೆಂ ಲಾನ್‌ಶೆಂ ಸಂಗ್ರಹ್ ಉದೆವ್ನ್ ಯೆಂವ್ಚ್ಯಾ ಆಮ್ಚ್ಯಾ ನವ್ಯಾ ತರ್ನ್ಯಾ ಕವಿಂಕ್ ಕಾಂಯ್ ತರೀ ಧಯ್ರ್ ಯಾ ಹುಮೇದ್ ದೀಂವ್ಕ್ ಸಕ್ತಾ, ತರ್ ಮಜೆಂ ಪಾಟ್ಲ್ಯಾ 20-25 ವರ್ಸಾಂಚೆಂ ಹೆಂ ಸಾಧನ್ ಖಂಡಿತ್ ಜಾವ್ನ್ ಸಾರ್ಥಕ್ ಜಾಲೆಂ ಮ್ಹಣ್ ಮಾಕಾ ಭೊಗಾತ್.

ಸಂಪಂವ್ಚ್ಯಾ ಪಯ್ಲೆಂ ಮಜೆಂ ಹೆಂ ಪುಸ್ತಕ್ ತಿದ್ವುನ್ ಹಾಕಾ ಏಕ್ ನವೆಂ ರೂಪ್ ದೀಂವ್ಕ್ ವಾಂವ್ಟ್ ಕಾಡ್‌ಲ್ಲ್ಯಾ ಮಹಾನ್ ಕೊಂಕ್ಣಿ ಲೇಖಿಕಿ, ಸಾಹಿತಿ ಜಾಪ್ವ್ಯಾಸ್‌ಲ್ಲ್ಯಾ ಶ್ರೀಮತಿ ಗ್ಲೇಡಿಸ್ ರೆಗೊ ಹಿಕಾ, ಹಾಂವ್ ಉಪ್ಕಾರಿ ಮನಾನ್ ಕಾಳ್ಜಾಚಾ ಗುಂಡಾಯೆ ಥಾವ್ನ್ ದೇವ್ ಬರೆಂ ಕರುಂ ಮ್ಹಣ್ತಾಂ.

ಫ್ರಾನ್ಸಿಸ್ ಸಲ್ದಾಂಞಾ ಕಾಮತ್, ಮಂಗ್ಳುರ್

ಶ್ರೀ ಪ್ರದೀಪ್ ಕಿರಣ್ ಡಿ'ಸೋಜ್,
ಶಕ್ತಿನಗರ್,

ಶ್ರೀಮತಿ ಗ್ಲೇಡಿಸ್ ರೆಗೊ
ಮಂಗ್ಳುರ್

ಭಿತರ್ಲ್ಯಾ ಪಾನಾಂನಿಂ

ಕ್ರಮಾಂಕ್	ನಾಂವ್	ಪಾನ್ ಸಂಖೊ
1.	ಭೆಟವ್ಣಿ	1
2.	ಮಂಥನ್	3
3.	ನಾಂವ್	5
4.	ಅಮರ್ ಕೊಂಕ್ಣಿ	6
5.	ಅರ್ಪಣ್	10
6.	ತುಕಾಚ್ ಹಾಂವ್ ಶರಣ್ ಜಾಲಾಂ	12
7.	ಸೊರೊ	15
8.	ಉದೆಂತಿಚೆಂ ನೆಕೆತ್ರ್	17
9.	ದೆವಾಚೆಂ ಬಿಡಾರ್	18
10.	ಸಪಾಣ್	20
11.	ತಯಾರ್ ಆಸಾಂ	22
12.	ದುಬ್ಳೊ	24
13.	ಮನ್ಶ್ಯಾ ಧರ್ಮ್	26
14.	ಕಿತೆಂ ಘಡ್ತಲೆಂ ತ್ಯಾ ತಡಿರ್	28
15.	ಸ್ವಾಭಿಮಾನ್	31
16.	ಸಂಸಾರ್‌ರೇ ಬಾಬಾ ಕಸ್ಲೊ ವಿಚಿತ್ರ್	33
17.	ಪವಿತ್ರ್ ಗ್ರಂಥ್	36
18.	ಜಯ್ ಬಾಂಗ್ಲಾ	38
19.	ಆಮಿ ಹಿಂದುಸ್ತಾನಿ	41
20.	ಝುಜ್	43
21.	ದೇವ್ ಉಲಯ್ತಾ	46
22.	ಯೆತಾ ಉಗ್ಡಾಸ್ ಭುರ್ಗೆಂಪಣ್	48
23.	ಆವಯ್ಚಿಂ ರುದಾನ್	50

WORLD KONKANI LIBRARY

Accn No: 001491

24.	ಹೇ ಪನ್ಯಾ್ರ ವರ್ಸಾ	51
25.	ಖರೊ ಭಕ್ತ್	53
26.	ಹಾತೆರಾಂ ಆಮಿ ಎಕ್ಟೊಟಾಚಿಂ	56
27.	ಲಾಟರಿ	58
28.	ಮಾಗ್‌ಲ್ಲೊ ಉಪ್ಕಾರ್ ಮೆಳ್ಳೊ	61
29.	ಕಿತೆಂ ಉರ್ಲೆಂ	62
30.	ಅಂತರಿಕ್ಷ್ ಯಾತ್ರಿಕಾಂಚೆಂ ಮಿಲನ್	64
31.	ಕ್ರಿಕೆಟ್	66
32.	ಆತಾಂಚಿ ಭುರ್ಗಿಂ	67
33.	ಹಾಕ್ ಮರ್ತಾಂ ಸೊಮ್ಯಾ ದೆವಾ	68
34.	ಮನಿಸ್ ಮನ್ಸಾತ್	71
35.	ಉಗ್ಡಾಸ್ ತುಜೊ ಆಯ್ಲೊ	73
36.	ಆಶೆಂಯಿಂ ಫಳ್ಳೆಂ	76
37.	ತೀನ್ ಸಂಗ್ತಿ	77
38.	ತುರ್ತಾನ್ ಯಿ ತಡವ್ ಕಿತ್ಯಾಕ್!	79
39.	ಮ್ಯಾಚಿಂಗ್	81
40.	ದುಮ್ಗಾಚಿ ಭೊಂವ್ಡಿ	82
41.	ಮೋಗ್	85
42.	ಕಾಳ್ಜಾ ಗೊಂಡೊ	86
43.	ಖರೊ ಧರ್ಮ್	87
44.	ತುಂ ಕಸೊ ಉರ್ಲೊ ?	89
45.	ಜುದಾಸ್ ಇಸ್ಕೊರಿಯೊತ್	91
46.	ಸೊಮ್ಯಾ ತುಕಾ ಖುರ್ಸಾರ್ ಯಿಲ್ಲೊ ಕೊಣೆ!	93
47.	ರಡೊಂಕ್ ಆಯ್ಲೆಂ	95

1. ಭೆಟವ್ಣಿ

ದೆವಾ ಸೊಮ್ಯಾ, ತುಜೆ ಭಕ್ತ್,
ಯೆತಾತ್ ಅನೇಕ್ ರೀತಿಂನಿ,
ಪಾಂಯಾಂಥಳಾ ಮೊಲಾಧಿಕ್ ಭೆಟ್,
ಚಡಯ್ತಾತ್ ವಿವಿಧ್ ರಂಗಾಂನಿ

ಬೆಂಡಾ-ವ್ಹಾಜ್ಪಾನ್, ಆಟೊವ್ಸ್-ನೆಟೊವ್ಸ್,
ಯೆತಾತ್ ಮಂದಿರಾಂತ್ ತುಜ್ಯಾ,
ಭಾಂಗಾರ್-ರುಪೆಂ, ರುಪಯ್-ದುಡು,
ಅರ್ಪಿತಾತ್ ನಾಂವಾರ್ ತುಜ್ಯಾ.

ಹಾಂವ್ ಏಕ್ ನಿರ್ಭಾಗಿ ದುಬ್ಳೊ,
ಕಾಂಯ್ಚ್ ಸಾಂಗಾತಾ ನಾ ಮ್ಹಜ್ಯಾ
ತರೀ ಧಯ್ರಾನ್ ಹ್ಯಾ ಮಂದಿರಾಂತ್,
ಆಯ್ಲಾಂ ನಮಾನ್ ಕರುಂಕ್ ತುಕಾ.

ವಾತಿ, ದುಂಪ್ ಆನಿ ದುಡು ನಾ,
ಮೋತ್ ಪಿಸ್ವೊಂಚಿ ಸೊಭಾಯ್ ನಾ,
ಹಾಯ್! ಅರ್ಪುಂಕ್ ತುಜ್ಯಾ ಪಾಂಯಾಂಥಳಾ,
ಫುಲಾಂಚೊ ಏಕ್ ಝುಲೊ ನಾ.

ನಾಂವಾಡುಂ ತುಜೆಂ ನಾಂವ್ ಕಶೆಂ!
ತಾಳ್ಯಾಕ್ ಮ್ಹಜ್ಯಾ ನಾ ಸೊಭಾಯ್
ಮತಿಂತ್ಲಿಂ ಚಿಂತ್ನಾಂ ಸಾಂಗೊಂಕ್ ತುಕಾ,
ಮ್ಹಜೆಲಾಗಿಂ ನಾ ಜಾಣ್ವಾಯ್.

ಮುಕ್ಲಾ ಪಾನಾರ್.............

ರಚ್ಲೊಲೊ ದೇವ್ ಪೊಸ್ತಾ

ನಾ ಇಜ್ಮೊಲ್, ನಾ ಕಾಣಿಕ್,
ರಿತ್ಯಾ ಹಾತಾನಿಂ ಹಾಂವ್ ಆಯ್ಲಾಂ
ರಿವಾಜ್ ಮಾಗ್ಣ್ಯಾಚಿ ನೆಣಾ ತರೀ,
ಧಯ್ರಾನ್ ದೆವಾ ಭಿತರ್ ರಿಗ್ಲಾಂ.

ಹಾಂವ್ ಪಿಸೊ ಮೊಗಾಚೊ ಲೆಂಪ್ಟೊ,
ಕಾಳಿಜ್ ದಾಕಂವ್ಕ್ ಹಾಂವ್ ಆಯ್ಲಾಂ
ಕಾಳಿಜ್ ಜಾವ್ನಾಸಾ ಹೆಂ, ಧನ್ ಆನಿ ದಿರ್ವೆಂ
ಹೆಂಚ್ ಭೆಟೊಂವ್ಕ್ ಹಾಂವ್ ಆಯ್ಲಾಂ.

ಚರಣಾಥಳಾ ಅರ್ಪಿತಾಂ ಕಾಳಿಜ್,
ಜಾಯ್ ತರ್ ದೆವಾ ಸ್ವೀಕರ್ಸಿ
ಕಾಳಿಜ್‌ಚ್ ಜಾವ್ನಾಸಾ ದಿರ್ವೆಂ ಮ್ಹಜೆಂ,
ಸ್ವೀಕರ್ಸಿ ಮೊಗಾನ್ ವ ಅಸ್ವೀಕರ್ಸಿ.



ಬೂದ್ ಆಸ್‌ಲ್ಯಾಕ್ ಭಂಡಾರ್ ನಾಕಾ

2. ಮಂಥನ್

ಸವಾಲ್ ಏಕ್ ಜಾಯ್ತ್ಯಾಂಕ್ ಧೊಸ್ತಾ ಜಾವ್ಯೆತ್
ಹಾಂವ್ ಕವಿ ಮ್ಹಣ್ ಕೊಣೆ ಸಾಂಗ್ಲಾಂ?
ಕೊಣೆ ವೊಲಾಯ್ಲಾಂ! ಖಂಯ್ಸರ್ ವೊಲಾಯ್ಲಾಂ!
ಮಜಿ ವಳಕ್ ಕೊಣಾಯ್ಕೀ ನಾ!
ಕಾರಾಣ್ ಆಸಾ...........

ವಳಕ್ ಕರ್ಚ್ಯಾ ರಿವಾಜೆಕ್ ಹಾಂವ್ ದೆಂವೊಂಕ್ ನಾ,
ಖರೆಂಚ್ ಸಾಂಗ್ಚೆಂ ತರ್ ಗರ್ಜ್‌ಚ್ ಪಡೊಂಕ್ ನಾ,
ನಾಂವ್ ಜೊಡ್ಚಿ ಆಶಾ ತಾಚಾ ಫುಡೆಂ ಉದೆಂವ್ಕ್ ನಾ,

ತರೀ ಸಾಂಗ್ತಾಂ ಖರಿ ಗಜಾಲ್
ಭುಗ್ರ್ಯಾ ಪ್ರಾಯೆರ್ ರಗ್ತಾಂತ್ ಮ್ಹಜ್ಯಾ
ವೊಡ್ನಿ ವಿಚಿತ್ರ್ ಜಾಗಿ ಜಾಲ್ಲಿ,
ಲಿಪೊನ್ ಆಸಾ ಕಸ್ಲೆಂಗೀ ವಿಚಿತ್ರ್
ತಕ್ಲಿ ಚಿಂತಾಪ್ ಆಟೆಂವ್ಕ್ ಲಾಗ್ಲಿ.

ಮತಿ ದರ್ಯಾಂತ್ ಚಿಂತ್ಪಾ ಲಾರಾಂಕ್
ಲಿಖ್ಣೆನ್ ಮ್ಹಜ್ಯಾ ಆರಾವ್ನ್ ಘೆತ್ಲಿಂ,
ಕವನ್ ಮ್ಹಳ್ಯಾ ಸೊಭಿತ್ ನೆಸ್ಣಾನ್
ಕಾಗ್ದಾರ್ ಹಾಂವೆಂ ಮೊಗಾನ್ ಗುಂತ್ಲಿಂ

ಚಿಂತ್ಪಾನ್ ಲಿಖ್ಣೆನ್ ಸಾಂಗಾತ್ ದಿಲೊ
ಕವನಾ ವ್ಹಾಳೊ ಜಾಯ್ತೊ ವ್ಹಾಳ್ಯೊ,
ಕೊಂಕಣ್ ಮಾಂಯ್ ಗ್ರೇಸ್ತ್ ಜಾಂವ್
ಧ್ಯೇಯ್ ಹೊಚ್ ಹಾತಿಂ ಘೆತ್ಲೊ.

ಮುಕ್ತಾ ಪಾನಾರ್...........

ದೆಕುನ್ಂಚ್ ಹಾಂವೆ ಧಯ್ರ್ ಘೆತ್ಲಾಂ
ಲಿಖ್ಣೆಕ್ ಚಿಂತ್ಪಾಕ್ ವ್ಹಾಳೊಂಕ್ ಸೊಡ್ಲಾಂ
ಕವಿ ಹಾಂವ್ ಖಂಡಿತ್ ವ್ಹಯ್
ಮಾಕಾಚ್ ಹಾಂವೆ ವ್ಹೊಲಾವ್ನ್ ಘೆತ್ಲಾಂ.

ಕವನಾ ರೂಪಾರ್ ಗುಂತುನ್ ಭೊಗ್ಣಾಂ
ಕೊಂಕಣ್ ಮಾಂಯ್ಕ್ ಅರ್ಪುನ್ ಆಸಾಂ,
ಕುರೊವಾಚೆರ್ ತಿಚ್ಯಾ ಚಡಿತ್ ಥಿಕ್
ಪರ್ಜಳೊಂ–ಅಶೆಂ ಮಾಗೊನ್ ಆಸಾಂ.



ಬರೆಂ ಫುಲ್ ಸಾಂತೆಕ್ ವ್ಹಚಾನಾ

3. ಸಾಂವ್

"ಬಾಳ್ಯಾಂ" ಮ್ಹಳ್ಳ್ಯಾ ವಳ್ಕಿ ಸವೆಂ
ಭುಂಯ್ಚೆರ್ ಮನಿಸ್ ಉದೆತಾ
ಜಾತ್, ಧರ್ಮ್ ಕಾಂಯ್ಚ್ ನಾಸ್ತಾಂ
"ಮನ್ಶ್ಯಾ" ನಾಂವಾನ್ ವಳ್ಕಾತಾ.

ಉಪ್ರಾಂತ್ ಸುರು ನಾಂವಾಂಚಿ ಶಿಂಕಳ್
ಕ್ರಿಸ್ತಾಂವ್, ಗ್ರೇಸ್ತ್, ಶಿಕ್ಪಿ, ಹುಶಾರ್
ಸಾಂತ್, ಲೀಡರ್, ಮಾಸ್ಟರ್, ಗುರ್ಕಾರ್
ಪಾತ್ಕಿ, ಘಾತ್ಕಿ, ಕಾಜಾರಿ, ಆಂಕ್ವಾರ್,

ಜಿಣಿ ಸಂಪ್ಚ್ಯಾ ತ್ಯಾ ಕರಾಳ್ ಘಡ್ಯೆ
ಚಾಲ್ತಿಂ ನಾಂವಾಂ ಹಾಯ್! ನಾಂತ್ ಪುಡೆಂ!!
ಮನಿಸ್ ಮಾತ್ಯೆಕ್ ಪಾಟಿಂ ವೆತಾಂ
ವ್ಹೊಲಾಯ್ತಾತ್ ತಾಕಾ ಸಾಂಗೊನ್ "ಮೊಡೆಂ"!



4. ಅಮರ್ ಕೊಂಕ್ಣಿ

ಕೊಂಕಣ್ ಮಾಂಯ್ಚಿ ಭುರ್ಗಿಂ ಆಮಿ
ಮೂಳ್ ಆಮ್ಚೆಂ ಆರ್ಯ್ ಕುಳಿ
ಸರಸ್ವತಿ ನ್ಹಂಯ್ಚ್ಯಾ ತಡಿರ್ ಥಾವ್ನ್
ಪಾಯ್ಲೆಂ ಚರಿತ್ರೆನ್ ಕೊಂಕಣ್ ತಡಿ

ಭಾಸ್‌ರೇ ಆಮ್ಚಿ ಯೆಕ್‌ಚ್ ಆಸ್ಲಿ
ಜಾತ್‌ಯಿ ಆಮ್ಚಿ ಯೇಕ್ ಆಸ್ಲಿ
ಘನಾ–ಮಾನಾಚೆಂ ಜೀವನ್ ಸಾಧೆಂ
ಜಾಣ್ವಾಯ್ ಆಮ್ಕಾಂ ಖೂಬ್ ಆಸ್ಲಿ

ದುಬ್ಳೆ ತರೀ ಕಷ್ಟಿ ಆಮಿ
ಸಾದೆ ತರೀ ಸತ್ತಿ ಆಮಿ
ಮಾಸ್ಳಿ ಪಾಗ್ತಾಂ–ಜಾಳಾಂ ಹಾತಿಂ
ನಾಂಗೊರ್ ರೆಡೆ–ಕರ್ತಾಂ ಕೃಷಿ

ಸುಖಿ ಜಿಣಿ ಸಾರುನ್ ಆಸ್ತಾಂ
ಚಿಂತಿನಾತ್ಲೆಂ ಘಡುನ್ ಗೆಲೆಂ
ಫಿರಂಗಿ ಶಿಂತ್ರ್ಯೊ ಉಗ್ತ್ಯಾನ್ ಚಲ್ತಾಂ
ಸಾಂಬಾಳುಂಕ್ ಆಮ್ಕಾಂ ಕೊಣ್‌ಂಚ್ ನಾತ್ಲೆ

ನಿಬಾ ನಿವ್ಣೆಂ ವ್ಯಾಪಾರಾಚೆಂ
ಪಿಂರ್ಗಿ ರಿಗ್ಲೆ ಆಮ್ಚ್ಯಾ ದೇಶಾಂತ್
ಸಾದ್ಯಾ ಸತ್ತಿ ಕೊಂಕ್ಣ್ಯಾಂಕ್ ಪಳೆವ್ನ್
ನಾಕ್ ಚೆಪ್ಲೆಂ ಆಮ್ಚ್ಯಾ ಧರ್ಮಾಂತ್

ಧರ್ಮ್ ಆಪ್ಲೊ ಜಿವೊ ದವ್ರುಂಕ್
ಕೊಂಕ್ಣೆ ಅನೇಕ್ ಪೊಳ್ಳ್ ಗೆಲೆ
ಗುಸ್ಪೊಡ್ ಗೊಂದೊಳೆಂತ್ ಬಾವ್ಡೆ ಥೊಡೆ
ಫಿಂರ್ಗಿ ಖರ್ಗಾಂಕ್ ಬಲಿ ಜಾಲೆ

ಮೂಳ್ ಧರ್ಮಾಕ್ ಭೃಷ್ಟ್ ಕರುನ್
ಪರ್ಕಿ ಧರ್ಮ್ ಆಮ್ಚೆರ್ ಥಾಪ್ಲೊ
ದುಕ್ರಾ ಮಾಸ್ ಸೊರೊ ಆಮಾಲ್
ಪೊಸ್ಕಾಟೊ ಆಮ್ಚೊ ಖೂಬ್ ಫುಲ್ಲೊ

ಬಾಭಾವ್ ಹಾಯ್ ವಿಂಗಡ್ ಜಾಲೆ
ವಳಕ್ ಆಸೊನ್ಯೀ ಪರ್ಕೆ ಜಾಲೆ
ಕುಳಿ ಸರ್ವಾಂಚಿ ಯೇಕ್ ತರೀ
ಧರ್ಮಾ ನಾಂವಿಂ ಫಾಸ್ಪೊನ್ ಗೆಲೆ

ಪರ್ಕಿ ಧರ್ಮ್-ಪರ್ಕಿ ಭಾಸ್
ಗಳ್ಯಾಕ್ ಆಮ್ಚ್ಯಾ ಫಿಂಗ್ರ್ಯಾಂನಿ ಬಾಂದ್ಲೆ
ಪಿಂಗ್ರಿ ಶಿಕವ್ಣ್-ದೆವಾಚೆಂ ಉತಾರ್ !
ಪೊಕ್ಳೆಂ ಚಿಂತಾಪ್ ಕಟ್ಯ್ಯಾಂತ್ ಭರ್ಲೆಂ

ಪರ್ಕ್ಯಾಂಚೆ ಆಮಿ ದಾಯ್ಜಿ ಜಾಲ್ಯಾಂವ್
ಆಮ್ಚ್ಯಾಚ್ ಘರಾಂತ್ ಪರ್ಕಿ ಜಾಲ್ಯಾಂವ್
ಧರ್ತೀ ಮಾಂಯ್ ಆಮ್ಚಿ "ಭಾರತ್" ತರೀ
ತಕ್ಲೆನ್ ಚಿಂತ್ಪಾನ್ ಪರ್ದೇಶಿ ಜಾಲ್ಯಾಂವ್

ಮುಕ್ಲ್ಯಾ ಪಾನಾರ್............

ನಿರ್ಧಾರ್ ಆಸ್ಲ್ಯಾರ್ ಸರ್ದಾರ್ ಜಾತಾ

ಫಿಂಗಿ್ರ ರಜಾರ್, ಫಿಂಗಿ್ರ ಕಂತಾರ್
ಗೊರ್ಯಾಂಚೊ ಅಬ್ಬೆ ವಿಣ್ಗೊ ದಳ್ಬಾರ್
ಕೊಂಕ್ಣಿ ಮಾಂಯ್ಕ್ ಕರ್ಚ್ಯಾಕ್ ಸಸಾರ್
ಹಾಂಚಿ ಪಿಳ್ಳಿ ಸದಾಂ ಮುಕಾರ್

ಗೊರ್ಯಾಂಚೆ ಆಮಿ ಗುಲಾಮ್ ಜಾಲ್ಯಾಂವ್
ಆಪ್ಲೆಪಣ್ಂಚ್ ಹೊಗ್ಡಾವ್ನ್ ಬಸ್ಲ್ಯಾಂವ್
ಆವಯ್ಕ್ ಆಮ್ಚ್ಯಾ ದುಬ್ಳಿ ಚಿಂತುನ್
ಹಾಸೊ ಹಿಜ್ಡ್ಯಾಂಚ್ಯೊ ಹಾಸೊಂಕ್ ಲಾಗ್ಲ್ಯಾಂವ್

ಫಿಂಗ್ರ್ಯಾಂಚೊ ಸ್ವಾರ್ಥ್–ಕಿತೆಂ ಘಡ್ಲೆಂ!
ನಹಿಂಗೀ ಆಮ್ಕಾಂ ಅನಾಥ್ ಕೆಲೆಂ!!
ಗಳ್ಯಾಂತ್ ಖುರಿಸ್–ಕೊಂತ್ ಹಾತಿಂ
ರಗಾತ್ ಆಮ್ಚೆಂ ಬದ್ಲುಂಕ್ ಸಕ್ಲೆ?

ಧರ್ಮಾ ನಿಮ್ತಿಂಚ್ ಮೆಕ್ಳೆ ಜಾಲ್ಯಾಂವ್
ಹಿಂದು, ಮುಸ್ಲಿಮ್, ಕ್ರಿಸ್ತಾಂವ್ ಜಾಲ್ಯಾಂವ್
ಕೊಂಕಣ್ ಮಾಂಯ್ಚಿಂ ಭುರ್ಗಿಂ ಮ್ಹಳ್ಳೆಂ
ಅಪುಟ್ ಸತ್ಚ್ ವಿಸ್ರೊನ್ ಗೆಲ್ಯಾಂವ್

ಧರ್ಮಾನ್ ಆಮ್ಕಾಂ ವಿಂಗಡ್ ಕೆಲೆಂ
ಭಾಶೆನ್ ಆಮ್ಕಾಂ ಲಾಗಿಂ ಹಾಡ್ಲೆಂ
ನಹಿಂಗೀ ದಿಸ್ತಾ ವಿಚಿತ್ರ್ ಕಸ್ಲೆಂ
ಲಕ್ಷ್ ಸರ್ವಾಂಚೆಂ ಯೇಕ್ ಜಾಲ್ಲೆಂ

ಸ್ಥಿತಿ ಪಳೆವ್ನ್ ಕೊಂಕಣ್ ಮಾಂಯ್ಚಿ
ಭುರ್ಗ್ಯಾಂಕ್ ಥೊಡ್ಯಾ ಬರೆಂಚ್ ದುಖ್ಲೆಂ
ಧರ್ಮ್ ಸದ್ದ್ಯಾಕ್ ಬಗ್ಲೆಕ್ ದವ್ರುನ್
ಆವಯ್ಚೆಂ ಹಕ್ಕ್ ಝುಜೊನ್ ಘೆತ್ಲೆಂ

ಧರ್ಮ್ ಸರ್ವ್ಯಾಂಕ್ ಗರ್ಜೆಚೊ ತರೀ
ಭಾಸ್-ಸಂಸ್ಕೃತಿ ಜಾಯಿರೇ ಆಮ್ಕಾಂ
"ಕೊಂಕ್ಣಿ" ವಳಕ್ ಜಿವಿ ದವ್ರುಂಕ್
ಹಿಂಚ್ ಪಾಳಾಂ ಆಧಾರ್‌ರೇ ಆಮ್ಕಾಂ

ಚಿಂತ್ಪಾನ್ ಖರೆಂಚ್ ನವಾಲ್ ಕೆಲೆಂ
ಆಟ್ವ್ಯಾ ವ್ಪೊಳೆರಿಂತ್ ಕೊಂಕ್ಣೆಕ್ ಪಾಯ್ಲೆಂ
ವಿರೋಧ್ ಸಂಸ್ರಾನ್ ಕೆಲೊ ತರೀ
ಮಿಸಾಂವ್ ಆಮ್ಚೆಂ ಸುಫಳ್ ಜಾಲ್ಲೆಂ

ಕೊಂಕ್ಣೆ ಆಮಿ ಕೊಂಕಣ್ ತಡಿಚೆ
ಉಗ್ತಿಂ ಆಸೊಂ ಮನಾಂ ಆಮ್ಚಿಂ
ನಾಂವಾಡ್ಯಾಂ ಸಂಸ್ರಾರ್ ಅಭಿಮಾನಾನ್
ಭುರ್ಗಿಂ ಮ್ಹಣ್ ಆಮಿ ಕೊಂಕಣ್ ಮಾಂಯ್ಚಿಂ

ಕೊಂಕಣ್ ಮಾಂಯ್ಚಿಂ ಬಾಳಾಂ ಜಾವ್ನ್ಯಾಂ
ತಿಚ್ಯಾ ಸೆವೆಂತ್ ಸರ್ಗ್ ದೆಖ್ಯಾಂ
ಕೊಂಕ್ಣಿ ಜಾಗವ್ನಿ ಹಾಡುನ್ ಸಂಸ್ರಾರ್
ನಾಂವ್ ತಿಚೆಂ ಅಮರ್ ಕರ್ಯಾಂ.

5. ಅರ್ಪಣ್

ಅರ್ಪಣ್ ಕರ್ತಾಂ, ಕವನ್ ಹೆಂ ಲ್ಹಾನ್
ದಾಕ್ಟುಲ್ಯಾ ಮ್ಹುಜೆ ಧುವೆ ತುಕಾ
ದೆಖ್ತಾಂ ದೊಳ್ಯಾನಿಂ ನೆಂಟೆಪಣ್ ತುಜೆಂ
ಆಯ್ಲೆಂ ಭುರ್ಗೆಪಣ್ ಉಗ್ಡಾಸ್ ಮ್ಹಾಕಾ.

ಕಸ್ಲಿ ಸೊಭಾಯ್! ತುಂ ನಿದೆಂತ್ ಆಸ್ತಾಂ
ಕೆದ್ನಾಂ ಹಾಸ್ತಾಂ, ಕೆದ್ನಾಂ ರಡ್ತಾಂ
ಗುಪಿತ್ ಖೆಳ್ ಹೊ! ಆಂಜ್ ಭೊಡ್ವ್ಯಾಂಚೊ
ಚಿಂತುನ್ ಮತಿಕ್ ಭುಜಾವಣ್ ದಿತಾಂ.

ನದರ್ ತುಜಿ ತಿ ಆಮ್ಚೆರ್ ಪಡ್ತಾಂ
ಹಾಸ್ತೆಂ ಮುಖಮಳ್, ಕಿತ್ಲೆಂ ಸೊಭ್ತಾ
ದೆವಾಚೆಂ ಮಹಿಮಾಂ, ಹಾಯ್ ಕಿತ್ಲಿಂ ವಿಚಿತ್ರ್
ಸಂತೊಸಾನ್ ಕಾಳಿಜ್ ಉಮಾಳೊನ್ ಯೆತಾ.

ಬೊಟಾಂ ತೊಂಡಾಂತ್, ಚಿಂವ್ಹೊನ್ ತುವೆಂ
ಮಮ್ಮಾಕ್ ಆಪಯ್ಲೆಂಯ್, ನೆಂಟ್ಯಾ ರಡ್ಣ್ಯಾನ್
ಥಂಡಾಯ್ ಪೊಟಾಕ್ ಜಾಲ್ಲಿಚ್ ಪುತಾ
ಝುಳ್ಕಾಲಿ ತೃಪ್ತಿ, ಮುಗ್ದ್ ತೊಂಡಾರ್.

ಲ್ಹಾನ್ ಲ್ಹಾನ್ ಮೆಟಾಂ ಕಾಡುನ್ ತುವೆಂ
ನೆಣ್ತ್ಯಾ ಉತ್ರಾಂನಿ ಪಿಸ್ವಾಯ್ಲೆಂ ಆಮ್ಕಾಂ
ಆಮ್ಚ್ಯಾ ಭುರ್ಗ್ಯಾಪಣಾಚೆಂ, ಪ್ರತಿಬಿಂಬ್ ತುಂ
ಕಾಳಿಜ್ ಖರೆಂಚ್ ಮಾನ್ವಾಲಾಂ ತುಕಾ

ಫುಲ್ಲ್ಲೆಂ ಫುಲ್ ಪರ್ಮಳ್ಯಾಂಸ್ತಾ ರಾವಾನಾ

ಭುರ್ಗೆಂಪಣ್ ತುಜೆಂ ಕಿತ್ಲೆಂ ಸುಂದರ್
ವರ್ಣುಂಕ್ ಅಸಮರ್ಥ್ ಲಿಖ್ಣಿ ಮ್ಹುಜಿ
ಆಮ್ಚ್ಯಾ ಮೊಗಾಚೊ ಚಂದ್ರ್ ತುಂ ಪುತಾ
ದೆಖ್ತಾಂವ್ ಉಜ್ವಾಡ್, ಚಿಂತುನ್ ತುಜೆ ವಿಶಿಂ.

ಫುಲ್ ತುಂ ಭಾಗಿಂತ್ಲೆಂ, ಆಮ್ಚೆಂ ಮೊಗಾಚೆಂ
ಜಾ ಪುತಾ ತುಂ, ಎಕ್ ಭುರ್ಗೆಂ ಬರೆಂ
ಮಾಗ್ತಾಂವ್ ಹೆಂಚ್ ಹಾತ್ ಜೊಡ್ನ್ ರಚ್ನಾರಾಲಾಗಿಂ
ಉರಾನಾ ಜಾಂವ್, ಕೆದ್ನಾಂಚ್ ಸ್ವಪಾಣ್ ಅಧುರೆಂ.

ಭುಗ್ರ್ಯಾಕ್ ಪಳೆ ಖೆಳ್ತಾನಾ, ಜಾಣ್ತ್ಯಾಂಕ್ ಪಳೆ ಘೊಳ್ತಾನಾ

6. ತುಕಾಚ್ ಹಾಂವ್ ಶರಣ್ ಜಾಲಾಂ

ಕ್ರಿಸ್ತಾ ಹಾಂವೆ ತುಜೊ ಮೋಗ್ ಕೆಲಾ
ತುಜ್ಯಾ ಸಾಮ್ಕಾರ್ ಮಾವ್ನ್ ಜಾಲಾಂ
ಕ್ರಿಸ್ತಾ ತುಜ್ಯಾ ಪಾಂಯಾಂಥಳಾ
ಮ್ಹಾಕಾಚ್ ಹಾಂವೆ ಹಾಡ್ನ್ ಘಾಲಾ

ಜಾಣಾಂಯ್ ತುಂ ಕಿತ್ಯಾಕ್.......?
ಹಾಂವ್ ಕ್ರಿಸ್ತಾಂವ್ ಮ್ಹಳ್ಳ್ಯಾ ಖಾತಿರ್ ನ್ಹಯ್
ಪವಿತ್ರ್ ಸ್ನಾನಾನ್
ಮ್ಹಾಕಾ ಧುಲ್ಲ್ಯಾ ಖಾತಿರ್ ನ್ಹಯ್

ಹಾಂವೆ ತುಜೆ ಥಂಯ್ ದೆಕ್ಲ್ಲೆಂ
ತುಜೆ ಥಾವ್ನ್ ಶಿಕ್ಲ್ಲೆಂ
ಆಸಾ ಜಾಯ್ತೆಂ, ಪುಣ್ ವೆಗ್ಳೆಂಚ್!

ಜೆಂ ಮ್ಹಾಕಾ ಕೊಣೆಂಯಿ ಶಿಕಂವ್ಕ್ನಾ
ಶಿಕಯ್ತೆಲ್ಯಾಂನಿ ತೆಂ ಸದಾಂಚ್ ಲಿಪೊನ್ ವ್ಹೆಲಾಂ
ಕಾರಣ್ ಏಕ್ ಭ್ಯೆಂ, ತಾಂಚ್ಯಾಚ್ ಅಸ್ತಿತ್ವಾಚೆಂ

ದೆಕುನ್‌ಚ್ ಸೊಮ್‌ಯಾ
ಹಾಂವ್ ತುಕಾ ಮಾಂದ್ತಾಂ, ವಾಕಣ್ತಾಂ
ದುಸ್ರ್ಯಾಚ್ ಥರಾನ್ ತುಕಾ ಒಳ್ಕತಾಂ
ತುಂ ಏಕ್ ಕ್ರಾಂತಿಕಾರಿ
ದುಬ್ಳ್ಯೊ ಬುದ್ವಂತ್ ಝುಜಾರಿ.



ಝುಜ್ಲೊಯ್ ತುಂ ಜುದೆವಾಂಚ್ಯಾ ರಿವಾಜಿಂ ವಿರೋದ್
ಫಾರಿಜೆವಾಂಚೆ ಭ್ರಷ್ಟ್ ಜಿಣಿಯೆ ವಿರೋದ್
ದುಬ್ಳ್ಯಾಂಚೊ ತುಂ ಜಾಲೊಯ್ ದಾತಾರ್
ಕಶ್ಟತೆಲ್ಯಾಂಚೊ ಭುಜ್ವಣ್ದಾರ್.

ಫಾರಿಜೆವಾಂಚಿ ಅನೀತ್ ಉಗ್ತ್ಯಾವ್ನ್
ವೆಂಗುನ್ ಘೆತ್ಲೆಂಯ್ ಖುರ್ಸಾ ಮರಣ್
ಹಿಂಚ್ ಸತಾಂ ಮ್ಹಜೆಂ ಮಾರ್ಗ್‌ದರ್ಶನ್
ಹಕೀಗತ್ ಸೊಮ್ಯಾ! ನ್ಹಯ್ ಸಪಣ್

ಆಯ್ಚಿ ಪರಿಗತ್ ಸಾಂಗ್ಚಿ ತರ್
ತುಜ್ಯಾ ನಾಂವಾರ್ ಗುರ್ಕಾರ್ ಜಾಯ್ತೇ
ಬೊಬೊ ಮಾರ್ತಾತ್ ತೆಚ್ ಸಾರ್ಕೆ
ಅಶೆಂಚ್ ಜರ್ ಚಲಾತ್ ಫುಡೆಂ
ತುಜೆಂ ಸತ್ ಜಾತೆಲೆಂ ಪರ್ಕೆಂ

ಭುಂಯ್ಚೆರ್ ಜರ್ ಆಯ್ಲೊಯ್ ಪರತ್
ನವ್ಯಾನ್ ಝುಜ್ ಮಾಂಡಿಜೆ ಪಡಾತ್
ಆಯ್ಚೆ ಫಾರಿಜೆವ್ ಸೊಡ್ಚೆನಾಂತ್ ತುಕಾ
ದುಸ್ರ್ಯಾನ್ ಖುರ್ಸಾರ್ ಮರಾಜೆ ಪಡಾತ್

ನಾಕಾ ಸೊಮ್ಯಾ ತುಂ ಯೇನಾಕಾ
ಖುರ್ಸಾರ್ ಪರತ್ ಮರಾನಾಕಾ
ಫಾರಾ-ಗುಳ್ಯಾಂನಿ ತುಕಾ ಕರ್ತಿತ್ ಪಿಟೊ
ಹಾಡಾಂ ಸಯ್ತ್ಯಿ ಮೆಳ್ಚಿನಾಂತ್ ಆಮ್ಕಾಂ.

ಮುಕ್ಲ ಪಾನಾರ್............

ಗುಸ್ಪೊಡ್ ಗೊಂದೊಳ್ ಅನೀತ್ ಅನ್ಯಾಯ್
ಪಳೆವ್ನ್ ಹಾಂವ್ ಕಂಗಾಲ್ ಜಾಲಾಂ
ಹೆಂಚ್ ಕಾರಣ್ ಕ್ರಿಸ್ತಾ ತುಜ್ಯಾ
ಪಾಂಯಾಂಥಳಾ ಹಾಂವ್ ಶರಣ್ ಜಾಲಾಂ.

ಹಾತಾಚಿಂ ಪಾಂಚ್ ಬೊಟಾಂ ಏಕ್ ಲೇಖ್

7. ಸೊರೊ

ನಾಂವ್ ಮ್ಹುಜೆಂ ಜಾಣಾ ಸಂಸಾರ್ ಬರೊ
ಆಶೆತಾ ಲಿಪೊಂಕ್ ಮ್ಹುಜ್ಯಾ ವೆಂಗೆಂತ್
ಹರ್ಯೆಕ್ ಕಾಳೊ ಆನಿ ಗೊರೊ

ಮನ್ಶ್ಯಾಜಿಣ್ಯೆಂತ್ ಹಾಂವ್ ಏಕ್ ದೊರೊ
ಸರ್ಶಿಂ ಆಯಿಲ್ಲೊ ವೆಚೊನಾ ಕೆದಿಂಚ್
ಸಾಂಡುನ್ ಮಾಕಾ ಎಕ್ಸುರೊ

ವಾಯ್ಟ್ ಹಾಂವೆ ಕೆಲೆಂನಾ ಕೆದ್ನಾಂಚ್
ತರೀ ಪುಣ್ ನಾಂವ್ ಮ್ಹುಜೆಂ ಕೆಲಾಂ ಪಾಡ್
ನೀಜ್ ಜಾವ್ನ್ ಆಸ್ಲೊ ಆಮಾಲ್ ಮ್ಹುಜಾಂತ್
ಬಾಟ್ಲಿ ಸೈತ್ ಸಾಂಗ್ತಿ "ಸಾಲೇಕೊ ಮಾರೊ!"

ಚಾರಾಂಯಿ ಕುಶಿಂ ಸಂಸಾರಾಚಾ
ಜಾತಾ ಪೂಜಾ ಸರ್ವಾನ್ ಮ್ಹುಜಿ
ಕೆದ್ನಾಂ ಗ್ಲಾಸಾಂನಿ ಭರೊನ್ ಮಾಕಾ
ಪಾಚಾರ್ತಾತ್ ಎಕಾಮೆಕಾಕ್ ಮೋಗ್ ಖರೊ

ಬಳ್ ಮ್ಹುಜೆಂ ಸಾಂಗೊಂ ಕಸ್ಲೆಂ
ಮನ್ಶ್ಯಾಂಕ್-ದೆವಾಂಕ್ ಸಲ್ವಿಲಾಂ ಹಾಂವೆ
ಕಾನಾ ಶಹರಾಂತ್ ಜೆಜುಕ್ ಸೈತ್
ಕರುಂಕ್ ಪಡ್ಲೊ ಉದ್ಕಾಕ್ ಸೊರೊ



ಮುಕ್ಲಾ ಪಾನಾರ್............

ಸೊರೊ ಜಿವಾಕ್ ಬರೊ, ಚಡ್ ಪಿಯೆಲ್ಯಾರ್ ಮೊರೊಂಕೀ ...?

WORLD KONKANI CENTRE LIBRARY
ವಿಶ್ವ ಕೊಂಕಣಿ ಗ್ರಂಥಾಲಯ
೧97

ಬಾಪ್ತಿಜ್ಮ್ ದೀನಾಸ್ತಾಂ ದವರ್ಲ್ಯಾಂತ್ ನಾಂವಾಂ
ಬ್ರ್ಯಾಂದಿ-ವಿಸ್ಕಿ, ವಾಯ್ನ್ ಆನಿ ಸೊರೊ
ಖ್ಯೆಂ ಆಸಾತ್ ಮ್ಹಜಿಂ ಫೊದೊರ್ನ್-ಮೊದೊರ್ನ್
ಮೆಳ್ತಾ ಜಾಪ್-ಗೆಲ್ಯಾಂತ್ ಮೊರೊನ್!

ಫೆವ್ನ್ ಮಾಕಾ ಮ್ಹಣ್ತಾಲೆ ಮ್ಹಾಲ್ಘಡೆ
ಸಮೇಸ್ತಾಂಕ್ ದೇವ್ ಬರೆಂ ಕರುಂ
ಮಿಶಿಯೊ ಫುಟ್ಚಾ ಆದಿಂ ಆಜ್ ಮ್ಹಣ್ತಾತ್ ತರ್ನೆ
"ದೇವ್ ಸಮೇಸ್ತಾಂಕ್ ವೆಗ್ಗಿಂ ವ್ಹರುಂ"

ಅತ್ರೊ ಆನಿ ಕೂಡ್ ಸಾಂಬಾಳಾ ತುಮ್ಚಿ
ಜಾಯ್ನಾಕಾತ್ ಕೆದ್ನಾಂಚ್ ಗುಲಾಮ್ ಮ್ಹಜೆ
ಮಾಗ್ತಾಂ ದೆವಾಲಾಗಿಂ ಹಾಂವ್ ಇತ್ಲೆಂಚ್
ಸಾಂಡ್ಚ್ಯಾಕ್ ಮಾಕಾ ಆನಿ ಜಾಂವ್ಚ್ಯಾಕ್ ಬರೆ.





8. ಉದೆಂತಿಚೆಂ ನೆಕೆತ್ರ್

ಉದೆಂತಿಚಾ ನೆಕೆತ್ರಾಪರಿಂ
ದಿಷ್ಟಿಕ್ ಪಡ್ಲೆಂಯ್ ಮ್ಹಜೆ ಜಿಣ್ಯೆಂತ್
ನಿರಾಶಿ ಜಾಲ್ಲ್ಯಾ ಮಾಕಾ ತುವೆಂ
ಪಾತ್ಯೆಣೆಚೊ ಹಾ! ದಿಲೊಯ್ ಹಾತ್.

ನಿರ್ಭಾಗಿ ಹಾಂವ್ ಆಶೆಲೊಂ ಜಿಣಿಭರ್
ಕೋಣ್ ತರೀ ದೀತ್ ಸಾಂಗಾತ್ ಮಾಕಾ
ಕಷ್ಟಾಂ-ಸುಖಾಂತ್ ವಾಂಟೆಲಿ ಜಾವ್ನ್
ಧಯ್ರ್ ಸದಾಂಚ್ ದಿಲೆಂಯ್ ಮಾಕಾ.

ಜಾತ್ ಸಮೊಡ್ತ್ ವಿಂಗಡ್ ತರೀ
ಚೆಂತ್ಲೆಂ ಮನ್ಸ್ಯಾಪಣ್ ಎಕಾಮೆಕಾ
ಕಾಳ್ಜಾಚೊ ಗೊಂಡೊ ಜಾಲೆಂಯ್ ತುಂ
ವಿಸ್ರೊಂಚೊನಾ ಭ್ಯೆಣಿ ಕೆದ್ನಾಂಚ್ ತುಕಾ

ರೂಪಾ ಪ್ರಮಾಣೆ ಗೂಣ್ ತುಜೆ
ವರ್ಣುಂಕ್ ಮ್ಹಜೆಲಾಗಿಂ ನಾ ಸಬ್ದ್ ಕಸ್ಲೆ
ದೊಳ್ಯಾಂ ಮುಕಾರ್ ತುಜೆಂ ರುಪ್ಣೆ
ದವ್ರುನ್ ಸಾರ್ತಾಂ ದೀಸ್ ಮುಕ್ಲೆ.

ಆವಯ್ ಉಪ್ರಾಂತ್ ಭ್ಯೆಣ್ ಸಂಸ್ರಾಂತ್
ಜಾವ್ನಾಸಾ ಸಕ್ದಾಂಕ್ ಮೊಗಾಚೊ ಆಸ್ರೊ
ಚೆಂತ್ನಾಂ ಅಸಲಿಂ ಮತಿಂತ್ ಉಟ್ತಾಂ
ಸಾಂಗ್ ತುಕಾ ಹಾಂವ್ ಕಸೊ ವಿಸ್ರೊಂ!



ಮೊಗಾಕ್ ನಾ ಜಾತ್ ಕುಳಿಯೆಚಿ, ಭುಕೆಕ್ ನಾ ಆಶಾ ರುಚಿಚಿ

9. ದೆವಾಚೆಂ ಬಿಡಾರ್



ಮನ್ಶ್ಯಾನ್ ತುಜ್ಯಾ ನಾಂವಾರ್ ದೆವಾ
ಬಾಂದ್ಲ್ಯಾಂ ಅನೇಕ್ ಬಾಂದ್ಲ್ಯಾಂತ್
ವಿವಿಧ್ ನಾಂವಾಂನಿ ವೊಲಾವ್ನ್ ತಾಂಕಾಂ
ಭೊಗ್ಣಾಂಕ್ ಚಾಳ್ವ್ಯಾಂಕ್ ಸಕ್ಲ್ಯಾಂತ್.

ದೀವ್ಳ್, ತೇಂಪ್ಲ್, ಮಸೀದ್, ಕೊಪೆಲ್
ದರ್ಗಾ, ಗುಡಿ, ಇಗರ್ಜ್, ಮಂದಿರ್
ಕೊಶೆಡ್ಡ್ ದೆವಾ ಸವಾಲ್ ವಿಚಾರಿ
ಸಕಾನ್‌ಗೀ ತುಕಾ ದೆಕೊಂಕ್ ಥಂಯ್ಸರ್!



ಮಾತ್ಯೆ ರುಪ್ಣಿಂ ಉಬಿಂ ಹಜಾರ್
ತಾಂಕಾಂಚ್ ನಮಾನ್, ತಾಂಚೆಂಚ್ ರಜಾರ್
ಬೊಂಡ್ಯಾ ಪೂಜಾ ಉಗ್ತ್ಯಾನ್ ಚಲ್ತಾ
ತುಜೆಂ ಉತಾರ್ ಉಬ್ಲಾಂ ವಾರ್ಯಾರ್.

ರಗ್ತಾ ಮಾಸಾಚ್ಯಾ ಜಿವ್ಯಾ ಮನ್ಶ್ಯಾಕ್
ಮನ್ಶ್ಯಾ ಜಾತಿನ್ ಲಾಗಾಡ್ ಕಾಡ್ಲೊ
ಮಾತ್ಯೆ ಮೂರ್ತಿ ರಚುನ್ ಪರ್ತ್ಯಾನ್
ಪುಜಾ ತಾಚೆಚ್ ಕರ್ಚ್ಯಾರ್ ಪಡ್ಲೊ.

ಮನ್ಶ್ಯಾ ಹಾತಾಚೆಂ ಬಾಂದ್ಲ್ಯಾಂ ವಿಶೇಸ್
ಮೊಳ್ಬಾ ಕುಶಿಂ ಊಂಚ್ ಉಟ್ಲಿಂ
ತುಜ್ಯಾ ನಾಂವಿಂ ಭೆಷ್ಟಾವ್ನ್ ಬನಾವ್ನ್
ಸರ್ವಾಂಕ್ ಥಂಯ್ಸರ್ ಎಕ್ಟಾಂವ್ಕ್ ಸಕ್ಲಿಂ.

ಖರೆಂಚ್ ಸಾಂಗ್ ಸೊಮ್ಯಾ ದೆವಾ
ಮನ್ಶ್ಯಾರಾಜಾಂವ್ ಕಶೆಂ ದಿಸ್ತಾ!
ಮಾರುನ್ ಬೊಬೊ ತುಜ್ಯಾ ನಾಂವಿಂ
ದುಡ್ವಾ ಭಾಂಗ್ರಾನ್ ಬೊಲ್ಸಾಂ ಭೊರ್ತಾ!

ಸವಾಲ್ ದೆವಾ ಉದೆತಾ ತಕ್ಲೆಂತ್
ಫಾತ್ರಾ ಬಾಂದಾಪ್ ಪಸಂದ್ ತುಕಾ?
ರಗ್ತಾ ಮಾಸಾಚೆಂ ಕಾಳ್ಜಾ ತೇಂಪ್ಲ್
ಕಿತ್ಯಾಕ್ ದೆವಾ ತುಕಾ ನಾಕಾ?

ಮನ್ಶ್ಯಾ ಕಾಳಿಜ್‌ಚ್ ದೆವಾಚೆಂ ಬಿಡಾರ್
ಆಯ್ಕ್ಯಾಲ್ಯಾ ಹಾಂವೆಂ ಸಾಂಗ್ಣಿ ಜಾಣ್ತಿ
ಸತ್ ಹೆಂ ಮನಿಸ್ ಜರ್ ಜಿರಂವ್ಕ್ ಸಕಾತ್
ಗರ್ಜ್ ಪಡ್ಚಿನಾ ತಾಕಾ ಬಾಂದ್ಪಾಂ ಬಾಂದ್ಚಿ.

10. ಸ್ವಪಾಣ್

ಪುರಾಸಣೆನ್ ಹಾಂವ್ ಧರ್ಣಿರ್ ಗಳ್ಳೊಂ
ಸ್ವಪ್ಣಾ ರಾಜಾಂತ್ ತಕ್ಷಣ್ ಪಾವ್ಲೊಂ
ಮಾಕಾಚ್ ಹಾಂವೆ ದೆಖ್ಲೆಂ ವಿಚಿತ್ರ್
ಸಾಸ್ಣಾಚ್ಯಾ ನಿದೆಂತ್ ನಿದೊನ್ ಆಸ್ಲೊಂ.

ಘರಾಂತ್ ಸರ್ವಾಂ ಗಂಭೀರ್ ಶಾಂತ್
ಬಗ್ಲೆಕ್ ಜಳ್ತಾ ವ್ಹಡ್ ಧೊವಿ ವಾತ್
ಮಾತ್ಯೆ ಮುದ್ಯಾಕ್ ಹ್ಯಾ ಶೃಂಗಾರ್ ವಿಶೇಷ್
ಕಾಳೊ ಸುಟ್ ಆನಿ ಕಳೆ ಖುರಿಸ್!

ಜೀವಂತ್ ಆಸ್ತಾಂ ಸಾಂಗಾತಾ ಆಸ್ಲಿಂ
ಇಷ್ಟ್ ಮಂತ್ರ್ ಬಾಯ್ಲ್ ಭುರ್ಗಿಂ
ಮಾತ್ಯೆಕ್ ಸಾರೆಂ ಹಾಯ್ ಜಾಲಾಂ ಆಸ್ತಾಂ
ದೀಷ್ಟ್ ಸರ್ವಾಂಚಿ ವಯ್ರ್ ಸರ್ಗಿಂ.

ಆಯ್ಕೊನ್ ಆಸ್ಲೊಂ ವ್ಹಜಿಂಚ್ ಮನ್ಯಾಂ
ಗಾಯ್ತಾಲಿಂ ಮೆಳೊನ್ ಮಾಗ್ಣಿಂ-ಗೀತಾಂ
ಆತ್ಮ್ಯಾಚೆಂ ಪಯ್ಣ್ ಕೊಣ್ಂಚ್ ನೆಣಾ
ಮಾತ್ಯೆ ಮುದ್ಯಾಕ್ ಫುಲಾಂ ಹಾರಾಂ.

ರೀತ್-ರಿವಾಜ್ ಚಲೊನ್ ಆಸ್ಲಿ
ಮಾತ್ಯೆಕ್ ಪಾಂವ್ಚಿ ತಯಾರಾಯ್ ಕಸ್ಲಿ!
ಪಾದ್ರಿಚೆಂ ಆಗ್ಮೆಂತ್ ಕೂಡ್ ಭಿಜ್ಲಿ
ಮೆಲ್ಯಾ ಕೂಡಿಚೆಯೀ ತಕ್ಲಿ ತಾಪ್ಲಿ

[illegible]

ಸಪ್ಣಾಂತ್ ರಾವ್ಲೆರಾಂ ಬಾಂದಿನಾಕಾ.

ಶಿಕಂವ್ಕ್ ಲಿಸಾಂವ್ ಸರ್ವಾಂಕ್ ಏಕ್
ಕೂಡ್ ಪೆಟೆಂತ್ಲಿ ಉಟೊನ್ ಬಸ್ಲಿ
ನಾಡ್, ಮೆಲ್ಲೆಂ....... ಬಾಯ್ಲಾಂಚ್ಯೊ ಬೊಬೊ
ಲದಿನ್ಯೊ ಕಂತಾರಾಂ ಬಂದ್ ಜಾಲ್ಲಿಂ!

ಧುಳಿ ಮುದ್ಯಾಕ್ ಕಿತ್ಯಾಕ್ ಹೊ ಸನ್ಮಾನ್
ಮೆಲ್ಲ್ಯಾಂಚ್ಯಾ ನಾಂವಾರ್ ಜಾಯ್ ಜೆವಾಣ್?
ವಿಚಾರಿ ಸವಾಲ್ ಹಾಂವ್, ಸಾಂಗಾ ಮಾಕಾ
ಶಿಕಯ್ಲಾಂ ಹೆಂ ಸರ್ವ್ ಖಂಯ್ಚ್ಯಾ ಧರ್ಮಾನ್?

ನಿದೆಂತ್ಲೊ ಹಾಂವ್ ಜಾಗೊ ಜಾಲ್ಲೊಂ
ಸವಾಲ್ ಮತಿಂತ್ ಆಟಂವ್ಕ್ ಲಾಗ್ಲೊಂ
ರೀತಿ-ರಿವಾಜಿ ದಬಾಜೊ-ದಳ್ಬಾರ್
ಪಾವಯ್ತಿತ್‌ಗೀ ಆಮ್ಕಾಂ ಖರೆಂಚ್ ಸರ್ಗಾರ್!



ಬರೆಂ ಕೆಲ್ಯಾರ್ ಬರೆಂ ಖಾತಾ. ವಾಯ್ಟ್ ಕೆಲ್ಯಾರ್ ವಾಯ್ಟ್ ಖಾತಾ

11. ತಯಾರ್ ಆಸಾಂ

ಉಗ್ಡಾಪೆಂ ಕರುನ್ ದಾಕಯ್ಲ್ಯಾಂ ಹಾಂವೆ
ಬುಶ್ರ್ಯಾ ಕನ್ರ್ಯಾ ಸಮಾಜೆ ಮುಖಾರ್
ಹುಮ್ಟ್ಯಾಂಕ್ ಮ್ಹಾಕಾ ಕಾಂಟೊ ಮ್ಹಣ್
ಕರ್ತಾತ್ ಪ್ರಯತ್ನ್ ಏಕ್ ನ್ಹಯ್ ಸಭಾರ್!

ಬರಯ್ಲ್ಯಾಂ ಹಾಂವೆ ಲೇಖನಾಂ-ಕವನಾಂ
ಮೆಳ್ಳೆಂ ಮ್ಹಾಕಾ ವ್ಹಡ್ ಇನಾಮ್
ಮ್ಹಣಾಲೆ ಮ್ಹಾಕಾ ಜೊಕುನ್ ಬೊಟ್,
ಜಾಲಾಂ ಮ್ಹಣೊನ್ ಶಿಂತ್ರಾಳೊ ಹಾಂವ್.

ಸಮಾಜೆಕ್ ಸತ್ ದಾಕಯ್ಲ್ಯಾಂ ಹಾಂವೆ
ತಿಕ್ಯೆಂ ಖೆಲ್ಲ್ಯಾಂಕ್ ಲಾಸೊಂಕ್ ಲಾಗ್ಲೆಂ
ಆಪ್ಲ್ಯಾ ಆಪ್ಲ್ಯಾ ಆಂಗಾರ್ ವ್ಹೊಡ್ನ್ ಘೆವ್ನ್
ವೆಳಾ-ಸಂದ್ರಾಪಾಕ್ ರಾಕೊನ್ ರಾವ್ಲೆ.

ಸತ್ ಸಾಂಗೊನ್ ಮೆಳ್ಚೆಂ ಇನಾಮ್,
"ದುಸ್ಮಾನ್‌ಕಾಯ್" ಚಾರಾಂಯ್ ಕುಶಿಂನಿ
ಧಯ್ರಾನ್ ಕಾಡ್ತಾಂ ಮೇಟ್ ಹಾಂವ್
ವಾದಾಳ್ ಭಿರಾಂಕುಳ್ ದಿಸ್ತಾ ತರೀ

ಸತಾಚೆ ವಾಟೆನ್ ಗೆಲ್ಲೊ ಸೊಮಿ
ಘಾವ್ರೊ ಜಾಲೊ ಖುರಿಸ್ ತಾಕಾ
ಗಾಂಧಿನ್ ಧರ್ಲಿ ತಿ ಜೆಜುಚಿ ವಾಟ್
ಗುಳಿ ಬಂದೂಕೆಚಿ ಮೆಳ್ಳಿ ತಾಕಾ.

ಮನ್ ಆಸ್ಲ್ಯಾರ್, ವಾಟೊ ಆಸಾತ್.

ಕಾಡ್ಲಾಂ ಮೇಟ್ ಮುಖಾರ್ ಹಾಂವೆ
ಸಾಮಾಜೆಕ್ ಮ್ಹುಜ್ಯಾ ದಾಕಂವ್ಕ್ ವಾಟ್
ಕಿತ್ಲಿಂಯ್ ಅನ್ವಾರಾಂ ಯೆಂವ್ದಿತ್ ಮ್ಹುಜೆರ್
ದಾಕಂವ್ಚ್ಯೊನಾ ಹಾಂವ್ ಕೆದ್ನಾಂಚ್ ಪಾಟ್.

12. ದುಬ್ಳೊ

ಏಕ್ ಮನಿಸ್
ನಿರಾಶಿ, ಜಿಣ್ಯೆಂತ್ ಪುರ್ತೊ ಸಲ್ವಾಲಾ
ಭುಂಯ್ ತಾಕಾ ಅಪ್ರಿಯ್ ಲಾಗ್ತಾ
ಝುಜಾಚಾ ಚಿಂತ್ನಾಂನಿ ತೊ ಕಾಂಪ್ತಾ
ಸಮಾಧಾನ್ ಸಂಸಾರಾರ್ ಆಪೇಕ್ಷಿತಾ

ಪೂಣ್–
ಪೊಟಾಚೆ ಭುಕೆನ್ ಶೆವ್ಟಾಯ್ಲಾ ತಾಕಾ ಧರ್ನಿಕ್
ಭುಕ್ ಥಾಂಬೊಂವ್ಕ್ ತೊ ವದ್ದಡ್ತಾ
ರಾಜ್ವಾಟ್‌ಗಾರಾಂಚಾ ಕ್ರೂರ್ ನಡ್ತ್ಯಾ ನಿಮ್ತಿಂ
ಶೋಷಣ್ ಕರ್ತೆಲ್ಯಾ ಗ್ರೇಸ್ತಾಂನಿಮ್ತಿಂ

ಕಷ್ಟಾತಾ–
ವ್ಹೊಳ್ವೊಳ್ತಾ–
ಜಿಣ್ಯೆಚಿ ಅಂತಿಮ್ ಘಡಿ ಮೆಜ್ತಾ
ಆಪ್ಲಿ ಕೂಡ್ ಆಪ್ಲ್ಯಾಚ್ ಖಾಂದಾರ್
ಬಿರ್ಮೊತ್ ಕಷ್ಟಾನ್ ವ್ಹಾವಯ್ತಾ

ಆಶಾ–
ತೊ ಕಲಾ, ಸಂಸ್ಕೃತೆಚಿಂ ಪೊರ್ತಿತಾ ಪಾನಾಂ
ಸೊದ್ತಾ ಸಮಾಧಾನ್ ಹ್ಯಾ ವಜ್ರಾಂನಿ
ಕಲ್ಪನಾಚೆ ಸ್ವಚ್ ಅಂತ್ರಳಿಂ
ಚಿಂತ್ತಾ ಆಪ್ಣಾಚೆಂ ದೂಕ್ ವಿಸ್ರೊಂಕ್

ತೊ ಜಾಣಾ-
ಸಂಸಾರ್ ಜಿಕೊಂಕ್ ತೊ ಸಕ್ಚೊನಾ
ತಾಚಾ ಮೊಲಾದಿಕ್ ರಗ್ತಾ ವರ್ವಿಂ
ಚರಿತ್ರಾ ಪ್ರಕೃತೆಚಿ ಬದ್ಲೊಂಚಿನಾ.

ಮೌವ್ನ್‌ಪಣೀ,
ತೊ ಸೊಸುನ್ ಘೆತಾ.
ಭುಂಯ್ಚೆರ್ ಘಡ್ಚೆ ಸರ್ವ್ ಅನ್ಯಾಯ್ ·
ಧರ್ನಿ ಮಾಂಯ್ಚೊ ಬಳ್ವಂತ್ ಪೂತ್
ವಾತಿಚಾ ಮೆಣಾಪರಿಂ ಕರ್ಗಾತಾ.





ನಶಿಬ್ ನಾತ್ಲ್ಯಾಂಕ್ ದೂದ್ ಮೆಳ್ಳ್ಯಾರೀ ವೀಕ್ ಜಾತಾ.

13. ಮನ್ಶಾ ಧರ್ಮ್

ರಚ್ನಾಂ ಪಯ್ಕಿ ಉತ್ತೀಮ್ ರಚನ್
ಕರುನ್ ದೆವಾ ಆಮ್ಕಾಂ ರಚ್ಲೆಂಯ್
"ರಚ್ನಾಂ" ನ್ಹಯ್, ಆಮಿ "ಭುರ್ಗಿಂ" ತುಜಿಂ
ಅನೀತ್ ಶಿಕಂವ್ಕ್ ಥೊಡ್ಯಾಂಕ್ ಸೊಡ್ಲೆಂಯ್

ತುಜಿ ಒಳೊಕ್ ಆಮ್ಕಾಂ ಲಾಬೊಂ
ಪ್ರವಾದ್ಯಾಂಕ್ ಸೊಮ್ಯಾ ತುವೆಂ ಧಾಡ್ಲೆಂಯ್
ಮನ್ಶ್ಯಾನ್ ತಾಂಕಾಂಚ್ ದೇವ್ ವ್ಹೊಲಾಂವ್ಕ್
ಧರ್ಮಾ ಶಾಸ್ತ್ರಿಂಕ್ ಸಸಾರ್ ಸೊಡ್ಲೆಂಯ್!

ಪಳೆ ದೆವಾ ಹ್ಯಾ ಭುಮಿರ್
ತುಜ್ಯಾ ರಚ್ನಾಂಚಿಂ ಕೀಳ್ ಕರ್ತುಬಾಂ
ಧಯ್ರಾನ್ ಮಸ್ತಿತಾತ್ ಉಪದೆಸ್ ಪವಿತ್ರ್
ತುಜ್ಯಾ ನಾಂವಾರ್ ಉಚಾರ್ನ್ ನಿಬಾಂ,

ಭೊಗ್ಲಿ ಕಸ್ಲಿ ಗರ್ಜ್ ದೆವಾ
ಧರ್ಮ್ ಅನೇಕ್ ರಚುಂಕ್ ತುಕಾ
ಗುಸ್ಪಡ್ಕಾಯೆಚೊ ಅಂದ್ಕಾರ್ ಸೊಡ್ಲ್ಯಾರ್
ಧರ್ಮಾಂನಿ ಕೆಲ್ಲೆಂ ಕಾಂಯ್ಚ್ ನಾ ಹಾಂಗಾ.

ನವೊ ಸಂಸಾರ್ ಜರ್ ಪರತ್ ರಚ್ತಾಯ್
ಆಯ್ಚ್ಯಾ ಮನ್ಶ್ಯಾಕ್ ರಚಿನಾಕಾ
ಭುಮಿ ಸುಂದರ್ ಹಿ ಉರ್ತಲಿ ಶಾಬಿತ್
ಪಡ್ಚಿನಾಂತ್ ಸೊಮ್ಯಾ ಗಳಂವ್ಕ್ ದುಕಾಂ

ಮನ್ಶ್ಯಾಕ್ ಜರ್ ರಚುಂಕ್‌ಚ್ ಪಡಾತ್
ತುಜ್ಯಾ ಸಾಕ್ರ್ಯಾಚೊ ರಚಿನಾಕಾ
ಮನ್ಶ್ಯಾಕ್ ಮನ್ಶ್ಯಾಚೆ ದುಸ್ಮಾನ್ ಕರ್ಚ್ಯಾ
ಪ್ರವಾದ್ಯಾಂಕ್ ಸಂಸ್ರಾರ್ ಧಾಡಿನಾಕಾ

ಪಾತ್ಕಿ ಹಾಂವ್.....! ದೆವಾ ಆಡ್ವೊಸ್ ಮಾಗ್ತಾಂ
ಹಾತ್ ಜೊಡುನ್ ಪಾಂಯಾಂ ಪಡ್ತಾಂ
"ಮನ್ಶ್ಯಾಧರ್ಮ್‌ಚ್" ಜರ್ ಖರೊ ವ್ಹಯ್
ದುಸ್ರೊ ಧರ್ಮ್ ಆಮ್ಕಾಂ ಖಂಚೊಚ್ ನಾಕಾ.

ಸಮಾಧಾನ್ ಆಸ್‌ಲ್ಲೊ ಜಿಯೆತಲೊ.

14. ಕಿತೆಂ ಘಡ್ತೆಲೆಂ ತ್ಯಾ ತಡಿರ್!

ಹ್ಯಾ ತಡಿರ್ ಆಸಾಯ್ ತುಂ ಮೊಗಾ
ತ್ಯಾ ತಡಿರ್ ಹಾಂವ್ ನೆಣಾ, ಆಸಾ ಕೊಣ್!
ಆಸಾ ಗೊಬ್ರ್ಯೊ, ಫೂಣ್ ಪಿಯೆಂವ್ಕ್ ಜಾಯ್ತ್ಗಿ,
ಜಾಯ್ನಾ ಸಾಂಗೊಂಕ್ ಮ್ಹ್ಜಾನ್

ಧಾಡ್ಲಾಂ ಪ್ರಕೃತೆನ್ ಮಾಕಾ,
ಕಿತ್ಲೊ ಅಸ್ಥಿರ್ ಆನಿ ಅಸ್ಕತ್ ಕರುನ್
ಸಾಂಗ್ತಲೆ ಸಾಂಗ್ತಾತ್ ಕಿ ಆಮಿ ಜಾವ್ನಾಸಾಂವ್
ಸದಾಂಚ್ ಸ್ವತಂತ್ರ್ ಮ್ಹ್ಣುನ್.
ಸತ್ ಕಿತ್ಲೆಂ ತೆಂ ಲಿಪ್ರೊನ್ ಆಸಾ.
ಹಾಂವ್ ಜಾಣಾ ತೆಂ, ನೆಣಾ ಕೊಣ್ಂಚ್.

ಭೊಂಕ್ತಲೆ ಭೊಂಕುನ್, ಜೀವ್ ಆಪ್ಲೊ
ಘೆತೆಲೆ ಹಳೂ ಕರುನ್
ತ್ಯಾ ತಡಿರ್ ಘಡ್ತಲೆಂ ಕಿತೆಂ,
ಸಾಂಗ್ತೊಲೊ ತೊ ಮನಿಸ್ ಕೊಣ್!
ಹ್ಯಾ ತಡಿರ್ ಆಸಾಯ್ ತುಂ ಮೊಗಾ,
ತ್ಯಾ ತಡಿರ್ ಹಾಂವ್ ನೆಣಾಂ, ಆಸಾ ಕೊಣ್!

ಕರುಂಕ್ ನಾ ಕಾಂಯ್ಚ್, ತ್ಯಾ ನಶಿಬಾಕ್,
ಪುಣ್ ತಾಣೆ ದಿಲೆ ಕಾಂಟೆ
ನಶಿಬಾನ್ ದಿಲೆಂ ಅಪರಿಮಿತ್ ವ್ಹೊಜೆಂ,
ಅಸಮರ್ಥ್ ಜಾಲೆ ಮ್ಹ್ಜೆ ಖಾಂದ್

ಬಾಂದ್ಲಿಂ ಹಾಂವೆ ಸುಖಾಚಿಂ ರಾವ್ಳೆರಾಂ,
ಜಿಯೆತೊಲೊಂ ಮ್ಹಣ್ ಬರ್‍ಯಾನ್
ನಶಿಬಾನ್ ಮ್ಹಜಾ ಸೊಡ್ಲೆಂನಾ,
ನಿದೊಂಕ್ ದೋನ್ ರಾತಿಂ ಸುಖಾನ್.

ಜಿಣ್‌ಭರ್ ರಡ್ಲೊಂ, ನಶಿಬಾಕ್ ಮ್ಹಜಾ,
ಗೆಲೆಂನಾ ದೂಖ್ ವಿಸ್ರೊನ್
ಹಾಂಗಾಸರ್ ಮೆಳ್ಳೆಂ ಇತ್ಲೆಂ
ಉರ್ಲಾಂ ಕಿತ್ಲೆಂ ತೆಂ ಜಾಣಾ ಕೊಣ್?
ಹ್ಯಾ ತಡಿರ್ ಆಸಾಯ್ ತುಂ ಮೊಗಾ,
ತ್ಯಾ ತಡಿರ್ ಹಾಂವ್ ನೆಣಾಂ, ಆಸಾ ಕೊಣ್!

ಉಡಾಸ್ ದವರ್ ಮೊಗಾ ಮ್ಹಜೆ,
ಯೆತೆಲೆ ದೀಸ್ ಭಿರಾಂಕುಳ್
ರವಿಚಿ ಕೀರ್ಣಾಂ ಉಜ್ವಾಡಾಚಿಂ,
ಉಬ್ಜಯ್ತ್ಲಿಂ ಪೃಥ್ವೆರ್ ವಾದಾಳ್.
ಥಂಡಾಯ್ ದಿಂವ್ಚೊ ಚಂದ್ರೆಮ್ ಆಮ್ಚೊ
ಅಂದ್ಕಾರಾಂತ್ ಲಿಪೊನ್ ಉರ್ತೊಲೊ
ಸಾಂಗ್‌ಗೊ ಮೊಗಾ, ಜೆದ್ನಾಂ ಹೊ
ವಿಶಾಲ್ ಸಂಸಾರ್ ಕಿತೆಂ ಜಾತೊಲೊ?

ಮುಕ್ತ್ಯಾ ಪಿಸಾರ್............

ಮನ್ಶ್ಯಾಚೆಂ ಆವ್ಕ್ ದೆವಾನ್ ಮನ್ಶ್ಯಾಚ್ಯಾ ಹಾತಾಂತ್ ದಿಲಾಂ.

ವಿಶಾಲ್ ಪೃಥ್ವಿ ಜಾತೆಲಿ ಕಾಬಾರ್,
ವೇಳ್ ತೊ ಭಿರಾಂಕುಳ್
ಆಮ್ಚಾ ಲ್ಹಾನ್ ಘರಾಚಿ ಸ್ಥಿತಿ,
ರಾವಾತ್ ಕಶಿ ತಿ ಜಾಣಾ ಕೊಣ್!
ಹ್ಯಾ ತಡಿರ್ ಆಸಾಯ್ ತುಂ ಮೊಗಾ,
ತ್ಯಾ ತಡಿರ್ ಹಾಂವ್ ನೆಣಾ, ಆಸಾ ಕೊಣ್!

ದಿಗಂತ್ ಪರ್ಯಂತ್ ದೆಕ್ತಾತ್ ದೊಳೆ,
ದಿಸ್ತಾ ಸಾಗರ್ ಕಾಳೊಕಾಚೊ
ಪಲ್ತೊಡಿ ಕೊಣ್‌ಗೀ ದಿಸ್ತಾ ಮಾಕಾ,
ಅಪರಿಚಿತ್ ಎಕ್ಲೊ ಆಪಯ್ತಾ ತೊ
ವೆತಾಂ ಆಜ್ ಹಾಂವ್ ಥಂಯ್ಸರ್,
ಘಾಲ್ಯಾಂ ಯೆತೆಲೆಂಯ್ ತುಂ,
ರಡ್ತೊಲೊ ಸಂಸಾರ್, ಜಾಲೊ ಮ್ಹಣ್
ವೇಳ್ ಕಾಬಾರ್ ಆಮ್ಚೊ.



ಕಾಳಿಜ್ ಮ್ಹಜೆಂ ಹೆಂ ಕಾಂಪ್ತಾ ಸಗ್ಳೆಂ,
ವಾದಾಳ್ ಮುಕ್ಲೆಂ ಚಿಂತುನ್
ಜೆದ್ನಾಂ ಹಾಂವ್ ಪಾವ್ತೊಲೊಂ ಎಕ್ಲೊಂ,
ಕಿತೆಂ ಘಡ್ತೆಲೆಂ ತೆಂ ಜಾಣಾ ಕೊಣ್!
ಹ್ಯಾ ತಡಿರ್ ಆಸಾಯ್ ತುಂ ಮೊಗಾ,
ತ್ಯಾ ತಡಿರ್ ಹಾಂವ್ ನೆಣಾ ಆಸಾ ಕೊಣ್!

15. ಸ್ವಾಭಿಮಾನ್

ಸ್ವಾಭಿಮಾನ್ ಹೆಂ ಮಹಾನ್ ಮಂತ್ರ್
ದಿಲೆಂ ಆಮ್ಕಾಂ ದೇಶ್ ಭಕ್ತಾಂನಿ,
ಅಮರ್ ಜಾಲೆಂ ಹೆಂ ದಿರ್ವೆಂ ಪವಿತ್ರ್
ಲಾಖಾ ಲಾಖಾಂಚ್ಯಾ ರಗ್ತಾಂನಿ.

सत्यमेव जयते

ದುಡ್ವಾನ್ ಆಮಿ ದುಬ್ಳೆ ತರಿ
ಕಾಳಿಜ್ ಆಮ್ಚೆಂ ವಿಶಾಲ್ ಆಸ್ಲೆಂ;
ಸಂಸಾರ್ ಮ್ಹುಣಾಲೊ ಅಸಭ್ಯ್ ಆಮಿ;
ಮನ್ಶ್ಯಾಪಣ್ ಆಮ್ಕಾಂ ಚಡ್ ಆಸ್ಲೆಂ.

ಸಭ್ಯತಾ ಆನಿ ಸಂಸ್ಕೃತಿ ಆಮ್ಚಿ
ನಹಿಂ ತಿ ಆಬ್ಳೆ! ಕಾಲ್ಚಿ-ಫೊರ್ಚಿ;
ಹರಪ್ಪಾ ಆನಿ ಮೊಹೆಂಜೊದಾರೊ
ಸಾಂಗ್ತಾ ಚರಿತ್ರಾ ವರ್ಸಾಂ ಆದ್ಲಿ.

ಸಂಸಾರ್ ವಿಣ್ಗೊ ರಾನಾಂನಿ ಭೊಂವ್ತಾಂ
ಜಿಯೆತೆಲ್ಯಾಂವ್ ಆಮಿ ಭುಮಿ ವೈಕುಂಟಾಂತ್;
ದಿಲೊ ಸಂದೇಶ್ ಶಾಂತಿ ಅಹಿಂಸಾಚೊ,
ಜೆದ್ನಾ, ಆಶೆಲೊ ಸಂಸಾರ್ ಉಜ್ವಾಡಾಕ್



ಭುದ್ಧ ಸಂಗಿ ಮಹಾವೀರ್ ಆಯ್ಲೊ,
ಉಪ್ರಾಂತ್ ತಾಂಚೆ ಆಶೋಕ್ ಆಯ್ಲೊ;
ಹಾಂಚಿ ಶಿಕೊವ್ಣ್ ಜಿವಿ ದವ್ರುಂಕ್
ಕಬೀರಾ ಸಂಗಿಂ ನಾನಾಕ್ ಆಯ್ಲೊ.

ದಿವ್ಲೊ ಆಪುಣ್ ಜಳೊನ್, ಹೆರಾಂಕ್ ಉಜ್ವಾಡ್ ದಿತಾ.

ಆಪಾಪ್ಲೆಂ ಕರ್ತವ್ಯ್ ಕರುನ್ ಪೂರ್ಣ್,
ಗೆಲೆ ತೆ ಸಾಂಡುನ್ ಹ್ಯಾ ಸಂಸಾರಾಕ್;
ತುಟಾನಾ ಜಾಂವ್ಚ್ಯಾಕ್ ಸಾಂಕಳ್ ಹಿ ಪವಿತ್ರ್,
ಜಲ್ಮ್ ಘೆಂವ್ಕ್ ಪಡ್ಲೊ ಪೂಜ್ಯ್ ಗಾಂಧಿಕ್!

ಶಾಂತಿ ಅಹಿಂಸಾಚೆಂ ಹಾತೆರ್ ಘೆವ್ನ್
ಸ್ವಾಭಿಮಾನಿ ಪುರುಷ್ ಜಾಲೊ ಆಯ್ತೊ,
ಗುಲಾಮ್‌ಪಣಾಚ್ಯಾ ಸಾಗೊರಾ ಥಾವ್ನ್
ಘೆವ್ನ್ ಆಯ್ಲೊ ದೇಶಾಕ್ ತಡಿರ್ ಪುರ್ತೊ.

ದೇಶ್ ಆಮ್ಚೊ ಹೊ ಕಿತ್ಲೊ ಮಹಾನ್,
ಸಂಸಾರಾಕ್ ಶಿಕಯ್ಲಾಂ ಜಿಯೆಂವ್ಕ್ ಮಾನಾನ್;
ಅನ್ವ್ಯಾರಾಂಕ್ ದೀವ್ನ್ ಮಾತೆಂ ಧಯ್ರಾನ್,
ರುಜು ಕರ್ನ್ ದಾಕ್ಯೆಲಾಂ ಭಾರತ್ ಮಾಂಯ್ನ್!

ಭಿಕಾರ್‍ಯಾಗೇರ್ ಪೊಟಾರಿ ಜೆವ್ಲ್ಯಾಕ್ ಗೆಲ್ಲೊ ಖಂಯ್.

16. ಸಂಸಾರ್‌ರೇ ಬಾಬಾ ಕಸ್ಲೊ ವಿಚಿತ್ರ್!

ಕಸ್ಲೊ ವಿಚಿತ್ರ್ ಸಂಸಾರ್‌ರೇ
ಬಾಬಾ ಕಸ್ಲೊ ವಿಚಿತ್ರ್
ರಗ್ತಾನ್ ಉದ್ಕಾನ್ ಮೊಗಾನ್ ಹಗ್ಯಾನ್
ಭರ್ಲ್ಯಾ ಹಾಚಿ ಚರಿತ್ರ್

ರಚ್ಲೊ ದೆವಾನ್ ಘಾಲುನ್ ಬೆಸಾಂವ್,
ದಿಲೊ ತಾಣೆ ಆಮ್ಕಾಂ
ಗಡಿ, ಬೇಲಿ, ಕಾಂಟೆ, ದೊರೆ,
ಕೊಣಾಕ್ ಆಸಾ ಸ್ವತಂತ್ರ್?

ದೆಂವ್ಲೆ ಸಂಸಾರಿ ಪ್ರವಾದಿ ಅನೇಕ್,
ಕರುಂಕ್ ನಂದನ್ ಆಮ್ಚೆಂ
ಖರೆಂಚ್ ಸಾಂಗಾ, ಜಾಲಾಂಗೀ ಬರೆಪಣ್,
ದಿಸ್ತಾ ಸಗ್ಳೆಂ ವ್ರೊಮ್ತೆಂ.

ಮಾರ್ನ್ ಪಡ್ತಾತ್ ತಾಂಚ್ಯಾ ನಾಂವಿಂ,
ಸಾಂಗ್ತಾತ್ ತೆಚ್ ಸಾರ್ಕೆ
ಮನ್ಶ್ಯಾಕುಳಾಚೆ ತೀರ್ ತಿರ್ಕಾಟ್,
ಆಪ್ಲೆಚ್ ಜಾಲ್ಯಾತ್ ಪರ್ಕೆ.

ಸತ್ ನೀತ್ ಮೊಗ್ ಮಾಯ್ಸ್ಪಾಸ್,
ಜಾಲೊ ಕಸೊ ಮಾಯಾಗ್
ಚಾರ್ ದೀಸಾಂಚ್ಯಾ ಸಂಸಾರಾಂತ್,
ಕಿತ್ಯಾಕ್ ಬರ್ಯಾಂಕ್ ನಾ ಆಸ್ಪದ್

ಮುಕ್ಲಾ, ಪಾನಾರ್............

ರಗ್ತಾಕ್ ರಗತ್ ಸೊಡ್ನ್ ದಿನಾ.

ಜಿಯೆಯಾ'ನಿ ಜಿಯೆಂವ್ಕ್ ದಿಯಾ,
ಮಂತ್ರ್ ಹೆಂ ಕಶೆಂ ವಿಸ್ರಾಲ್ಯಾಂವ್
ಪ್ರವಾದಿ ಆಮ್ಚೆ ಯೆಂವ್ದಿತ್ ಪರ್‍ತ್ಯಾನ್,
ಕಿತ್ಯಾಕ್ ಆಮಿ ಆಶೆನಾಂವ್?

ದುಷ್ಟ್ ಮನ್ಶ್ಯಾನ್ ಪ್ರಗತಿ ನಿಬಾನ್,
ಧರ್ಣಿ ಮಾಂಯ್ಕ್‌ಚ್ ಮಾರ್‍ಲಾಂ
ನಾಶ್ ಸಕ್ಕಡ್ ಜಾವ್ನ್‌ಂಚ್ ಆಸಾ,
ಸಾಂಗೊಂಕ್ ಕಿತೆಂ ಉರ್‍ಲಾಂ.

ಥರಾವಳ್ ಪಿಡಾ ಭಿರಾಂಕುಳ್,
ಭೆಟ್ಲಾ ಶಿರಾಪ್ ಮಾರೆಕಾರ್
ಮಾಗೊನ್ ಘೆತ್‌ಲ್ಲಿಂ ಖರ್ಗಾಂ ಹಿಂ,
ಮನ್ಶ್ಯಾ ಪಿಳ್ಗಿಚ್ ಜಾತೆಲಿ ಕಾಬಾರ್

ಹಾಂಗಾ ನ್ಯಾಯ್ ನಾ, ನೀತ್ ನಾ,
ಸತಾಕ್ ಬಿಲ್ಕುಲ್ ಮೋಲ್ ನಾ
ಬಳ್ ಅಸ್‌ಲ್ಲ್ಯಾಂಚೆ ಬೊಳ್ಕೆಂ ಹಾಂಗಾ,
ಮನ್ಶ್ಯಾಕ್ ಜಿಯೆಂವ್ಕ್ ಸಾಧ್ಯ್ ನಾ

ಮನಿಸ್ ಇತ್ಲೊಯೀ ಕಿತ್ಯಾಕ್ ಹಂಕಾರಿ,
ಜಾಪ್ ಆಬ್ಬೆ ಮೆಳಾನಾ
ಮನ್ಶ್ಯಾಕ್ ದೆವಾ ಕಿತ್ಯಾಕ್ ರಚ್ಲೊಯ್,
ಗುಟ್ ಹೊ ಆಮ್ಕಾಂ ಕಳಾನಾ

ರಚ್ನಾರಾ ರಚ್ನಾರಾ,
ಆಯ್ಕ್ ಮ್ಹುಜೆಂ ಮಾಗ್ಣೆಂ ಖಾಲ್ತೆಂ
ಅಡ್ಡೊಸ್ ಮಾಗ್ತಾಂ, ಪಾಂಯಾಂ ಪಡ್ತಾಂ,
ಕರ್ ಮ್ಹುಣ್ ಆಮ್ಕಾಂ ವರ್ತೆ.

ತುಜ್ಯಾ ಹಾತಾಂನಿ ರಚ್‌ಲ್ಲೊ ಸಂಸಾರ್,
ಸೊಭಿತ್ ಸದಾಂ ಉರೊಂ
ಮಹಿಮಾಂ ತುಜಿಂ ಉಗ್ಡಾಸ್ ಕಾಡುನ್,
ಮನಿಸ್ ಸದಾಂ ಜಿಯೊಂ.

ಸಾಂಗ್ಚ್ಯಾ ಪ್ರಾಸ್ ಕರ್ಚೆಂ ಬರೆಂ. ಕರ್ಚ್ಯಾ ಪ್ರಾಸ್ ಸಾಕ್ ದಾಕಂವ್ಕ್ ಮರ್ಚೆಂ ಬರೆಂ

17. ಪವಿತ್ರ್ ಗ್ರಂಥ್

ಜಾಣಾರ್ಯಾಂಚ್ಯಾ ಲಿಖ್ಣೆ ದ್ವಾರಿಂ
ಜಾಲೊ ತಯಾರ್ ಪವಿತ್ರ್ ಗ್ರಂಥ್
ಗುರ್ಕಾರಾಂನಿ ವ್ಹೋಲ್ ಲಾಯ್ಲೆಂ
ಸಾಂಗೊನ್ ತಾಕಾ ನವ್ಹೊ ತೆಸ್ತಾಮೆಂತ್

ಚರಿತ್ರಾ ಹಾಚೆ ಭೊವ್ ಕರಾಳ್
ಚಿಂತಿನಾತ್ಲೆಂ ಜಾಯ್ತೆಂ ಘಡ್ಲೆಂ
ದುಸ್ಮಾನಾಂನಿ ಗ್ರಂಥ್ ಹೆಂ ಪವಿತ್ರ್
ವಿಬಾಡ್ಲೆಂ, ಹುಲ್ಪಾಯ್ಲೆಂ, ದೆಸ್ವಾಟ್ಲೆಂ!

ಧರ್ಮ್ ಅಭಿಮಾನಿಂನಿ ಪರತ್ ಪರತ್
ಗ್ರಂಥಾ ತತ್ವಾಂಕ್ ಎಕ್ಟಾಂಯ್ ಕೆಲೆಂ
ಕ್ರಿಸ್ತಾ ಧರ್ಮಾಚೆಂ ಭದ್ರ್ ಪಂಚಾಂಗ್ ಹೆಂ
ನವ್ಯಾ ರುಪಾರ್ ತಯಾರ್ ಕೆಲೆಂ

ಮೂಳ್ ಗ್ರಂಥಾಂತ್ಲಿ ಉತ್ರಾಂ ಸಬಾರ್
ಜಾಯ್ತಿಂ ಹಾಯ್ ಮಾಯಾಗ್ ಜಾಲ್ಲಿಂ
ಘಾಯ್ದೊ ಹಾಚೊ ಜೊಡ್ಚ್ಯಾ ಖಾತಿರ್
ಜಾಯ್ತ್ಯಾಂನಿ ಹಾಂತುನ್ ದಾಯ್ ಘಾಲ್ಲಿ

ಧರ್ಮ್ ಗುರ್ಕಾರಾಂಚೊ ಕುತಂತ್ರಿ ಖೆಳ್
ಗ್ರಂಥಾಂತ್ ನವೆ ವಿಷಯ್ ರಿಗ್ಲೆ
ಸವಾಲಾಂ ಘಾಲುಂಕ್ ಕೊಣ್ಂಚ್ ನಾತ್ಲ್ಯಾನ್
ದೊಳೆ ಧಾಂಪುನ್ ಮಾಂದುನ್ ಘೆತ್ಲೆ

ಮುಕ್ಲ್ಯಾ ಪಾನಾರ್

ಗೌಡಾನ್ ಕೆಲ್ಲಿ ಪುಸವ್.

ಸವಾಲ್ ಕೊಣೆಂಯ್ ಕರಿನಾಶೆಂ
ಚಡಿತ್ ಉತಾರ್ ಕುಡ್ಸಿಲೆಂ ಏಕ್
"ದೆವಾಚೆಂ ಉತಾರ್ ಹೆಂ" ಉತ್ರಾ ಸವೆಂ
ಜಿಕ್ಲೆ ಸಂದ್ರಾಪಿ ಏಕಾಏಕ್.

ವಿಚಾರ್ತೊಲೊ ದೆವಾ ಕೊಣ್ಂಚ್ ನಾ
ಪವಿತ್ರ್ ಗ್ರಂಥಾಚೊ ಆಯ್ಕೊಂಕ್ ವಿಳಾಪ್
ಧಾಡ್ ಕ್ರಿಸ್ತಾಕ್ ಪರತ್ ಸಂಸ್ರಾರ್
ಕರುಂಕ್ ಶುದ್ಧ್ ಹೊ ಪವಿತ್ರ್ ಗ್ರಂಥ್.

ಸತಾಕ್ ಏಕ್ ವಾಟ್, ಅನ್ಯಾಯಾಕ್ ಬಾರಾ ವಾಟೊ.

18. ಜಯ್ ಬಾಂಗ್ಲಾ

ಕಷ್ಟಾತಾ ತೆಂ ಬಾಂಗ್ಲಾ ಮೊಗಾಳ್
ಆಪ್ಲ್ಯಾಚ್ ಭಾವಾಚ್ಯಾ ಹಾತಾಂನಿ
ಆಪಯ್ತಾ ತೆಂ ಕರುಂಕ್ ಕುಮೊಕ್,
ಸೊಡಂವ್ಕ್ ಹಜಾರೊಂ ಪಾಸಾಂನಿ.

ವಿಚಾರಿನಾಕಾತ್ ಬಾಂಗ್ಲಾ ಕೊಣಾಚೆಂ
ಆನಿ ಆಮಿ ಕೊಣ್ ಮ್ಹಣ್ ತಾಕಾ
ಕರುಂಕ್ ಕುಮೊಕ್, ಕಷ್ಟಾತೆಲ್ಯಾಂಕ್
ಮನ್ಶ್ಯಾಪಣ್ ಮೆಳ್ಳ್ಯಾಂ ಆಮ್ಕಾಂ,

ನವೆಂ ರಾಜ್ ಬಾಂಗ್ಲಾ ರಾಷ್ಟ್ರ
ನಹಿಂ ಪರ್ಕಿ, ಆಮ್ಚೆಂ ಸೆಜಾರೆಂ
ಮಾನ್ಯತಾ ದೀವ್ನ್ ಕುಮೊಕ್ ಕರ್ಚಿ,
ಮೆಹರ್‌ಬಾನಿ ನಹಿಂ, ಹೆಂ ಕರ್ತವ್ಯ್‌ರೇ

ಲಾಖಾಂ-ಲಾಖಾನಿಂ ಗೆಲೆ ಮೊರೊನ್,
ಶಿಕ್ಪಿ, ಅಶಿಕ್ಪಿ, ಗ್ರೇಸ್ತ್ ದುಬ್ಳೆ.
ವೇಳ್ ಲಾಗಿಂ ಆಯ್ಲ್ಯಾ ಆಮ್ಚೊ,
ನಿದ್ಚ್ಯಾಕ್ ನ್ಹಯ್, ರಾಂವ್ಚ್ಯಾಕ್ ಜಾಗೆ ಆಬ್ಳೆ!

ದೇಶಾಂತ್ ಆಮ್ಚ್ಯಾ ಜಾಲಿ ತರ್ ಗಡ್ಬಡ್,
ಗಾಜ್ತಾತ್ ಬೋಬೊ ಚಾರಾಂಯ್ ಕುಶಿಂನಿ
"ಆಮ್ಚ್ಯಾ ಭಾವಾಂಚೆರ್ ಆಯ್ಲ್ಯಾ ಆಕಾಂತ್"
ಆಯ್ಕಾತಾ ತಾಳೊ ಕೊನ್ಶ್ಯಾ-ಕೊನ್ಶ್ಯಾಂನಿ

ಆಜ್ ಬಾಂಗ್ಲಾಂತ್ ಆಯ್ಲಾಂ ಆನ್ವಾರ್,
ದಾರಾಂ ಪೃಥ್ವಿಚಿಂ ದಾಂಪ್ಲ್ಯಾಂತ್!
ತಾಂಚಾಚ್ ಭಾಂವಾಂಚೆ, ಕಾನ್, ತೊಂಡ್ ಆನಿ
ದೊಳೆ ಬಂಧ್ ಜಾಲ್ಯಾತ್?

ಜಾವ್ನಾಸಾತ್ ಹಿಂ ಸ್ವಾರ್ಥಿ ರಶಿಯಾ,
ಆಮೆರಿಕಾ ಆನಿ ರಾಷ್ಟ್ರಾಂ ಹೆರ್
ಪಿಳುನ್ ರಗಾತ್ ಜಾಲ್ಯಾಂತ್ ಮೊಟಿಂ,
ಚಿಂತ್ತಾತ್ ಸ್ವತಾಃಕ್ ಸವಾಯ್‌ಸೆರ್

ಭಾರತ್ ಥಂಡ್ ರಾವಾಸೆಂನಾ,
ಗುಲಾಮ್ ಜಾಂವ್ಕ್ ಬಾಂಗ್ಲಾಕ್ ಸೊಡ್ಚೆಂನಾ
ಘಾತ್ಕ್ಯಾಂನೊ, ವಿಣ್ಗೊ ಖೆಳ್ ತುಮ್ಚೊ
ಬಾಂಗ್ಲಾಂತ್ ಚಡ್ ತೇಂಪ್ ಚಲ್ಚೊನಾ!

ಬುಡ್ಲಾ ಸುರ್ಯೊ ತುಮ್ಚ್ಯಾ ರಾಜಾಂತ್,
ಉದೆವ್ನ್ ಆಯ್ಲಾ ಬಾಂಗ್ಲಾಂತ್
ಜಯ್ತಾಚೊ ಬಾವ್ಟೊ ಯೆತೊಲೊ ಉಬೊನ್,
ವೆಗಿಂಚ್ ನವ್ಯಾ ರಾಷ್ಟ್ರಾಂತ್.

ಪನ್ನಾಸ್ ಆಸ್‌ಲ್ಲಿಂ ಸ್ವತಂತ್ರ್ ರಾಷ್ಟ್ರಾಂ,
ಜಾಲ್ಯಾಂತ್ ಶೆಂಬೊರ್ ಆನಿ ಸತ್ತಾವೀಸ್
ಚಡಿತ್ ವೇಳ್ ಲಾಗ್ಚೊನಾ ಭಾವಾಂನೊ,
ಜಾಂವ್ಚ್ಯಾಕ್ ಶೆಂಬೊರ್ ಆನಿ ಅಟ್ಟಾವೀಸ್

[illegible]…………

WORLD KONKANI CENTRE LIBRARY • विश्व कोंकणी पुस्तकालय • ११७

ಮುಡ್ಲಾ ಪಾಕಿಸ್ತಾನ್ ಜಾಲಾಂ ನವೆಂ
ಸ್ವತಂತ್ರ್, ಪ್ರಜಾತಂತ್ರ್ ಬಾಂಗ್ಲಾದೇಶ್
ಮುಜಿಬುರಾಕ್ ಆನಿ ಬಾಂಗ್ಲಾ ವಾಸಿಂಕ್
ಪಾಟಯ್ಯಾ ಉಲ್ಲಾಸ್ ಭಾರತ್‌ದೇಶ್

ಮನ್ಶ್ಯಾಪಣಾಚೆಂ ಚಿಂತಾಪ್ ಆಟಯ್ಯಾ
ವಿಸ್ರೊನ್ ದೇಶ್-ವೇಶ್
ಆಪ್ಣಾಕ್ ತಾಂಕ್ಚಿ ಕುಮೊಕ್ ಕರ್‍ತಾ
ಆನಿ ಮ್ಹಣ್ತಾ-ಜಯ್ ಬಾಂಗ್ಲಾದೇಶ್





19. ಆಮಿ ಹಿಂದುಸ್ತಾನಿ

ನ್ಹಯ್ ಹಾಂವ್ ಸಿಂಧಿ, ನಾ ಮೈಸೂರಿ,
ನಾ ಹಾಂವ್ ಗುಜರಾಥಿ,
ಖಾಣ್ ಆನಿ ನ್ಹೆಸಾಪ್ ವಿಂಗಡ್ ತರೀ
ಜಾವ್ನಾಸಾಂವ್ ಆಮಿ ಏಕ್‌ಯೀ

ಗಂಗಾ ಮ್ಹಜೆಂ ಮಾಂಯ್ಚೆಂ ನಾಂವ್
ಪಾಯ್ಚೆಂ ನಾಂವ್ ಹಿಮಾಲಯ್
ಏಕಾಚ್ ಕುಟ್ಮಾಚೆ ಸಾಂದೆ ಆಮಿ,
ಕಿತ್ಯಾಕ್ ಹಿ ಲಡಾಯ್?

ಹಾಂವ್ ತೊ ಪುತ್ ಹ್ಯಾಚ್ ಧರ್ಣಿಚೊ,
ಮಸ್ತಕ್ ತಿಚೆಂ ವಿಶಾಲ್,
ವಯ್ಲ್ಯಾನ್ ಪರ್ವತ್, ಸಕಯ್ಲ್ ಸಾಗರ್,
ವಿಚಿತ್ರ್ ಹೆಂ ಮಹಾನ್,
ಆಮ್ಚೊ ಹೊ ಏಕ್ವೊಟ್ ಜಾವ್ನಾಸಾ ಬಳ್ವೊಂತ್,
ಪಳಯ್ಲಾ ಸಂಸಾರಾನ್,

ಆಮಿ ತೆ ಪಾರ್ವೆ, ಸಾಮಾಧಾನೆ ಖಾತಿರ್,
ಉಬ್ತಾಂವ್ ಗಾಂವಾಂನ್ ಗಾಂವ್,
ಪೂರ್ವ್-ಪಶ್ಚಿಮ್, ಉತ್ತರ್-ದಕ್ಷಿಣ್,
ಗಾಜ್ತಾ ಆಮ್ಚೆಂ ನಾಂವ್,
ರಾಷ್ಟ್ರ್ ವಿಶಾಲ್ ಹೆಂ ಆಮ್ಕಾಂ ಮೊಗಾಚೆಂ,
ನಾಂವ್ ತೆಂ ಹಿಂದುಸ್ಥಾನ್,

ಮುಕ್ತಾ ಪಾಸಾರ್.............

ಮೋಗ್ ಚಡ್ ವರ್ತೊ ಆಪ್ಲ್ಯಾ ದೇಶಾಚೊ ಮೋಗ್.

ತುಂ ಮದ್ರಾಸಿ, ಹಾಂವ್ ಕಾಶ್ಮೀರಿ,
ತೊ ಕೇರಳ್‌ವಾಸಿ,
ದ್ರೋಹಿ ತುಂ ಜಾತೊಲೊಯ್,
ಆವ್ಯಯ್ಕ್ ಜರೀತರ್ ವಿಸ್ರಾಸಿ,

ಕಿತೆಂಯ್ ಜಾಂವ್ದಿ, ಜಾವ್ನಾಸಾಂವ್
ಆಮಿ ಪಯ್ಲೆ ಹಿಂದುಸ್ತಾನಿ,
ಗಂಗಾ ಮ್ಹಜೆಂ ಮಾಂಯ್ಚೆಂ ನಾಂವ್
ಪಾಯ್ಚೆಂ ನಾಂವ್ ಹಿಮಾಲಯ್,

ಏಕಾಚ್ ಕುಟ್ಮಾಚೆ ಸಾಂದೆ ಆಮಿ
ಕಿತ್ಯಾಕ್ ಹಿ ಲಡಾಯ್?

ಸಾಂಗಾನಾಸ್ತಾಂ ರಾವ್ತೆತ್, ಆಯ್ಕಾನಾಸ್ತಾಂ ರಾವೊಂಕ್ ಜಾಯ್ನಾ

20.ಝುಜ್

ದೆಖ್ತಾಂ ಆಯ್ಜಿ ಹ್ಯಾ ಭುಮಿಚಿ ಸ್ಥಿತಿ
ಭಗಾನಾ ಕಾವ್ಜೆಣಿ ಕೊಣಾಚ್ಯಾ ಕಾಳ್ಜಾಂತ್?
ದಿಸ್ತಾ ಸಂಸಾರಾಚೆಂ ಅಂತ್ಯ್ ಸರ್ವಾಂಕ್
ಉಚಾರ್ತಾ ಮನಿಸ್ ಭಿಯಾಂನ್ ಆಕಾಂತ್.

ಮನಿಸ್ ಝುಜ್ಲಾ ವ್ಹಡ್ ಝುಜಾಂ ದೊದೋನ್
ತರಿಪುಣ್ ಸಮಸ್ಯೆ ಜಾಲೆನಾಂತ್ ಪರಿಹಾರ್
ಹಂಕಾರಿ ಮಾನವ್ ಜಾಲಾ ಪಿಸೊ
ಚಿಂತ್ತಾ. ಭುಂಯ್ ಹಿ ಕರುಂಕ್ ಕಾಬಾರ್.

ಭುಮಿ ಸುಂದರ್. ಕಿತ್ಲಿ ದಯಾಳ್
ರಚ್ಲ್ಯಾಳೆ ಸೊಮ್ಯಾನ್ ಆಮ್ಚೆ ಖಾತಿರ್
ಪವಿತ್ರ್ ತಿ ಕೆಲ್ಯಾ ಭಾಗೆವಂತಾಂನಿ
ವಿವಿಧ್ ರೀತಿಂನಿ ಮೊರೊನ್ ಮಾಡ್ತಿರ್.

ಮನ್ಶ್ಯಾಕುಳಾಚೆಂ ಹಾಯ್! ನಿರ್ಭಾಗ್‌ಪಣ್
ವ್ಹಾಳಯ್ಲೆಂ ರಗಾತ್ ಹರ್ಯೆಕಾ ಕಾಳಾರ್
ಆಶಾ ತರಿಪುಣ್ ಭಾಗ್ಲಿನಾ ಆಮ್ಚಿ
ಸಕ್ಲೊನಾ ವಾಟ್ ಬದ್ಲುಂಕ್ ಮುಖಾರ್!

ಝುಜಾ ವಾದಾಳಾಂ ದಿಸ್ತಾತ್ ಸಾಮ್ಕಾರ್
ಭಿವ್ಕುರೊ ಜಾಲಾ ಮನಿಸ್
ಬೊಬಾಟ್ತಾ ಜಾಯ್ ಮ್ಹಣ್ ಸಮಾಧಾನ್ ಸಂಸಾರಿಂ
ಘೆವ್ನ್ ಹಾತೆರಾಂಚಿ ಹಾತಾಂತ್ ರಾಸ್.

ಮುಕ್ಲ, ಪಾನ್ಸರ್............

ರಾವ್ಪೆರ್ ಉಚಾಂಬಳ್ ಜಾಲ್ಯಾರ್ ಪುಣಿ ಜಿಯೆವ್ಯೆತ್, ಪುಣ್! ಸೆಜಾರ್
ಉಚಾಂಬಳ್ ಜಾಲ್ಯಾರ್ ಜಿಯೆಂವ್ಕ್ ಅಸಾಧ್ಯ್.

ವಿಜ್ಞಾನಾಚೊ ಹೊ ಪ್ರಭಾವ ಸ್ವಯ್‌ಂಗೀ
ಮನ್ಶ್ಯಾಪಣ್ ಆಮ್ಚೆ ಥಂಯ್ ಕಾಬಾರ್ ಜಾಲಾಂ
ಝುಗ್ಡೆಂ, ದುಸ್ಮಾನ್ಕಾಯ್ ಆನಿ ಘಾರಿಕ್ಪಣಾ ಶಿವಾಯ್
ಸಮಾಧಾನ್ ಆಮ್ಚೆ ಥಂಯ್ ಖಂಯ್ ಉರ್ಲ್ಯಾಂ!!

ಮನಿಸ್ ಆಮಿ ಆತೀ ಅನುಪ್ಕಾರಿ
ದೆವಾಚೆ ಕಾಣಿಕ್ ವಾಂಟುಂಕ್ ಪಡ್ಲ್ಯಾಂವ್
ಜಾತ್, ಕುಳಿ, ಧರ್ಮಾಚ್ಯಾ ನಾಂವಾರ್
ಗಡಿ ತಡಿಂಕ್ ವ್ಹೊಲಾಂವ್ಕ್ ಲಾಗ್ಲ್ಯಾಂವ್.

ಭುಮಿ ಹಿ ಸುಂದರ್ ಆಮ್ಚೆ ಹುಜ್ರಿಂ
ಜಾಲ್ಯಾ ಆಜ್ ತೀರ್ ತಿರ್ಕಾಟೆ ಹಜಾರ್
ಕಾತ್ರುಂಕ್ ಆಮಿ ಪೆಲ್ಯಾಕ್ ತಯಾರ್
"ಹಾಂವ್", "ಅಪ್ಲೆಂ", "ಮ್ಹುಜೆಂ" ಮ್ಹಣ್ಚ್ಯಾ ವಾದಾರ್.

ರಾಜ್‌ನೀತ್ ಆನಿ ಸ್ವಾರ್ಥಾಚ್ಯಾ ನಾಂವಾರ್
ಕ್ರಾಂತಿ, ಪ್ರತಿಕ್ರಾಂತಿ, ಖುನಿಯೊ
ತರಿಪುಣ್ ಖಂಯ್ಸರೀ ದಿಸಾನಾ ಅಂತ್ಯ್
ವಾಡೊನ್‌ಂಚ್ ಆಸಾತ್ ಹ್ಯೊ ಝುಜಾ ಕಾಣಿಯೊ

ಹಂಕಾರಿ ಮನ್ಶ್ಯಾ, ಚಿಂತುನ್ ತರೀ ಪಳೆ
ಝುಜಾಂನಿ ಹ್ಯಾ ಆಮ್ಕಾಂ ಕಿತೆಂ ದಿಲೆಂ!
ವ್ಹಾಳ್ಳೆಂ ರಗಾತ್, ಉಬ್ಲೆ ಜೀವ್
ನಹಿಂಗೀ ಆಸ್‌ಲ್ಲೆಂಯ್ ಆಮಿ ಹೊಗ್ಡಾವ್ನ್ ಘೆತ್ಲೆಂ!!

ದೆವಾನ್ ರಚ್ಲ್ಲಿ ಹಿ ಸುಂದರ್ ಭುಮಿ
ದವರ್‍ಯಾಂ ಆಮಿ ಆಮ್ಚೆಚ್ ಖಾತಿರ್
ಸಂತತ್ ಆಮ್ಚಿ ಜಿಯೆಂವ್ದಿ ಸುಖಾನ್
ಮಾಗೊನ್ ಘೆವ್ಯಾಂ ಬೆಸಾಂವ್ ದೆವಾಚೆಂ ಆಮ್ಚೆರ್.

ಹಿತ್ಲಾಂತ್ಲೆಂ ಝುಡ್ ವಕ್ತಾಚೆಂ ನ್ಹಯ್

21. ದೇವ್ ಉಲಯ್ತಾ

ಮ್ಹಜ್ಯಾ ರಚ್ನಾ ಮ್ಹಜ್ಯಾ ರಚ್ನಾ
ಖಂಯ್ಸ್ರ್ ಮಾಕಾ ಸೊದ್ತಾಯ್
ತುಜ್ಯಾ ಸ್ವಾಸಾಂತ್ ವಸ್ತಿ ಮಜಿ
ಪಾತ್ಯೆಂವ್ಕ್ ಕಿತ್ಯಾಕ್ ದುಬಾವ್ತಾಯ್?

ವಿಶಾಲ್ ಭುಮಿ ಸಂಗಿಂ ದಿಲೆಂ
ವಾರೆಂ ಉಜ್ವಾಡ್ ಉದಾಕ್ ತುಕಾ
ದೆಕೊಂಕ್ ತಾಂತುನ್ ಮ್ಹಜಿಂ ಮಹಿಮಾ
ಕಸೊ ಸಲ್ವಾಲೊಯ್ ಸಾಂಗ್ ಮಾಕಾ

ಮಾತ್ಯೆ ಮುದ್ಯಾನ್ ತುಕಾ ರಚ್ಲೊ
ತಾಚೆಚ್ ಭಿತರ್ ಜೀವ್ ಫುಂಕ್ಲೊ
ತುಜ್ಯಾ ಕಾಳ್ಜಾಂತ್ ಬಿಡಾರ್ ಮಜೆಂ
ಸತ್ ಹೆಂ ಮಾಂದುಂಕ್ ಕೊಣೆ ನಾಡ್ಲೊ!

ಪ್ರವಾದ್ಯಾಂಕ್ ಅಬ್ಜೆ ತುಮ್ಚ್ಯಾ ಮದ್ಗತ್
ವಳಕ್ ಮ್ಹಜಿ ಕರಂವ್ಕ್ ಧಾಡ್ಲೆ
ಮಾಕಾ ವಿಸ್ರೊನ್ ತಾಂಕಾಂ ವೆಂಗುಂಕ್
ಕೊಣೆ ಆಣ್ವ್ಯಾನ್ ತುಮ್ಕಾಂ ನಾಡ್ಲೆಂ?

ನಿಜಾ ದೆವಾಕ್ ದೀ ಮ್ಹಣ್ ಮಾನ್
ಫರ್ಮಾಣ್ ಅಬ್ಜೆ ದಿಲ್ಲೆಂ ಹಾಂವೆ
ಉತಾರ್ ಮಜೆಂ ಮಸ್ತುಂಕ್ ಉಗ್ತ್ಯಾನ್
ಧಯ್ರ್ ಕಶೆಂ ಘೆತ್ಲೆಂಯ್ ತುವೆಂ!

ದವಾನ್ ದಿಲೆಂ ದವಾನ್ ವ್ಹೆಲೆಂ.

ಚತ್ರಾಯ್ ಮನ್ಯಾ ಆಯ್ಕ್ ಮಾಕಾ
ಜಿಣಿ ಬದ್ಲುಂಕ್ ಆವ್ಕಾಸ್ ದಿತಾಂ
ಚುರ್ಚುರೊನ್ ಉಪ್ರಾಂತ್ ಘಾಯ್ದೊನಾ
ಶಿತ್ ವ್ಹಚೊನ್ ಪೇಜ್ ಜಾತಾಂ.

ಕಾಮ್ ನಾತ್‌ಲ್ಲೊ ಆಚಾರಿ ಭುಗ್ರ್ಯಾಂಚೆ ಕುಲೆ ತಾಸ್ತಾಲೊ.

22. ಯೆತಾ ಉಗ್ಡಾಸ್ ಭುರ್ಗೆಂಪಣ್

ಪ್ರಾಯೆನ್ ಮ್ಹಾಕಾ ಘಾಲಾ ವೆಡೊ
ತರೀ ಭುರ್ಗೆಂಪಣ್, ನಿಯಾಳ್ತಾಂ
ಮೆಳ್ಳ್ಲೆಂ ತರ್ ಪರ್ತ್ಯಾನ್ ಮ್ಹಾಕಾ
ಉಗ್ಡಾಸ್ ಕಾಡುನ್ ಆಶೆತಾಂ.

ಆವಯ್ಚ್ಯಾ ಉಸ್ಕ್ಯಾರ್ ಉಡೊನ್ ಪಡೊನ್
ನೆಣ್ತ್ಯಾ ಉತ್ರಾಂನಿ ಪಿಸ್ವಾಯಿಲೆಂ ತಿಕಾ
ದೀಸ್ ತೆ ಕಿತ್ಲೆ ಭಾಗಿ ವಿಚಿತ್ರ್
ಕಾಳ್ಜಾಂತ್ ದೆವಾಕ್ ವಾಖಣ್ತಾಂ.

ದ್ಹೊಳ್ಯಾಂ ಮುಕಾರ್ ಮ್ಹಜೆಂಚ್ ಬಾಳ್
ಮ್ಹಜೆಂಚ್ ರುಪ್ಣೆಂ ಮ್ಹಜ್ಯಾ ಸಾಮ್ಕಾರ್
ಮಾಂಡಾವಳ್ ದೆವಾಚಿ ಕಸ್ಲಿ ವಿಚಿತ್ರ್
ಆರ್ಸ್ಯಾಂಚಿ ಗರ್ಜ್ ನಾಂಚ್ ದಿಸ್ತಾ.

ಭೊಗ್ತಾ ಖರೆಂಚ್ ಹಿಂ ಸಾಮ್ಕಿ ರಚ್ನಾರಾಚಿ
ಬಾಳ್ಕಾಂಚೆರ್ ಜೆದ್ನಾಂ ನದರ್ ಪಡಿ
ಸವಾಲ್ಚ್ ನಹಿಂ ಹೆಂ ಹಕೀಕತ್
ದೆಕುನ್ಂಚ್ ಸಾಂಗ್ತಾತ್ ತಿಂ ಆಜ್ಯಾಂಕ್ ಸರಿ

ಚಿಂತ್ನಾಂನಿ ಮ್ಹಾಕಾ ರೆವ್ಹೊಡ್ ಘಾಲ್ಲೊ
ಮನಾ ಭಿತರ್ಚ್ ಚಿಂತುನ್ ಆಸ್ಲೊಂ
"ಡಾಡಾ" ಮ್ಹಣ್ ಆಪಯ್ತಾನಾ
ಆರಾವ್ನ್ ಮೊಗಾನ್ ಪೊಟ್ಲುನ್ ದರ್ಲೊ

[illegible]

ಮನ್ಸ್ಯಾಚಿ ಜೀಣ್ ಪಯ್ಣಾರ್ಯಾ ಸಾರ್ಕಿ.

ನಪಂಯ್ಚ್ ಜಾತಾಲೆಂ ಬಾಳ್ಪಣ್ ತಾಚೆಂ
ಪರ್ನಿಂ ಆಳ್ವತಾಂ, ನವ್ಯಾಂನಿ ಉದೆಂವ್ಚೆ
ನಿಯಮ್ ಪ್ರಕೃತಿಚೆಂ ಯೆಂವ್ಚೆಂ ವೆಚೆಂ
ಮಾನುಸ್ ಘೆಜಾಯ್ ಹೆಂ ಉತಾರ್ ದೆವಾಚೆಂ.

ದೆಖ್‌ಲ್ಲೆಂ ಆವಯ್‌ನ್ ತಿಚ್ಯೆಂ ಭುರ್ಗೆಂಪಣ್
ಆಂಜ್ಯಾ ಸಾರ್ರ್ಕೊ ಪಳೆವ್‌ನ್ ಮ್ಹಾಕಾ
ಜಿವಾಳ್ಯಾಂ ಭುರ್ಗೆಂಪಣ್ ಎಕಾಚ್ ಫರಾ
ಪಳೆವ್‌ನ್ ಪಾಸ್ಕೆಂತ್ ಧುವೆಕ್ ಮಜ್ಯಾ.

ಮನ್ಯಾಚಿ ಜೀಣ್ ಸವ್ಲ್ಯಾ ಸಾರ್ಕೆ.

23. ಆವಯ್ಚೆಂ ರುದಾನ್

ಕೊಂಕಣ್ ಪುತಾ, ಕೊಂಕಣ್ ಬಾಳಾ
ಖಂಯ್ಸರ್ ತುಂ ಲಿಪ್ಲಾಯ್?
ಕೊಂಕಣ್ ಬಾಳಾ, ಕೊಂಕಣ್ ಪುತಾ
ಕಿತ್ಯಾಕ್ ತುಂ ಜಿರ್ಲಾಯ್!

ತುಜಿ ಮಾಂಯ್ ಕೊಂಕಣ್ ಮಾಂಯ್
ಬಿರ್ಮೊತ್ ತಿಚಿ ಸ್ಥಿತಿ! ಹಾಯ್, ಹಾಯ್!
ದೊಳೆ ಆಸೊನ್‌ಯಿ ಕುಡ್ಡ್ಯಾ ಪರಿಂ
ಕಿತ್ಯಾಕ್ ತಿಕಾ ವಳ್ಕಾನಾಂಯ್!

ತುಜಿ ಮಾಂಯ್ ಕೊಂಕಣ್ ಮಾಂಯ್
ಖಂಡಿತ್ ಜಾವ್ನ್ ತಿ ದುಬ್ಳಿ ಆಸ್ಕತ್
ವಿಸ್ರನಾಕಾ ಬಗಾರ್ ಹೆಂ ಕೊಡು ಸತ್
ತುಜ್ಯಾ ಬರ್‍ಯಾಪಣಾಕ್ ಕಾರಾಣ್ ತಿಚೆಚ್ ಹಾತ್.

ಕೊಂಕಣ್ ಮಾಂಯ್ ಕೊಂಕಣ್ ಮಾಂಯ್
ಮಾನ್ ತಿಕಾ ದಿವ್ಯಾಂ ಸರ್ವ್ ಆಮಿ
ಕೊಂಕ್ಣಿ ಮಾಂಯ್ ಆಮ್ಚಿಚ್ ಆವಯ್
ವ್ಹಡಾ ತಾಳ್ಯಾನ್ ಸಾಂಗ್ಯಾಂ ಆಮಿ



24. ಹೇ ಪರ್ನ್ಯಾ ವರ್ಸಾ

ಆದೇವ್ಸ್ ಆದೇವ್ಸ್ ದಸೆಂಬರ್ ಮಹಿನ್ಯಾ
ಆದೇವ್ಸ್ ತುಕಾ ಹೇ ಪರ್ನ್ಯಾ ವರ್ಸಾ
ಪರ್ನ್ಯಾ ವರ್ಸಾಚೊ ಮಹಿನೊ ತುಂ ನಿಮಾಣೊ
ಗಾಂಚ್ ತುಂ ಅಂತಿಮ್ ದೋನ್ ತೊಂಡಾಂ ಮಧ್ಲೊ.

ಬಾರಾ ಮಹಿನ್ಯಾಂಚಿ ಬಾಳ್ವಿ ತುಜಿ
ಪುರ್ತ್ಯಾ ತಿನ್ಶಿಂ ಸಾಟ್ ಆನಿ ಪಾಂಚ್ ದಿಸಾಂಚಿ
ಆನೇಕ್ ದೆಖ್ಲ್ಯಾಂಯ್ ಧಾರಾಳ್ ಭಗ್ಲ್ಯಾಂಯ್
ದೆಖ್ತಾಂ ದೆಖ್ತಾಂ ನಪಂಯ್ಟ್ ಜಾಲೆಂಯ್.

ಬಾರಾ ಮಹಿನ್ಯಾಂಚ್ಯಾ ಲ್ಹಾನ್ಶ್ಯಾ ಆವ್ದೆಂತ್
ಜಿಣ್ಯೆಚೆರ್ ಪ್ರಭಾವ್ ವಿಚಿತ್ರ್ ಘಾಲೊಯ್
ಹರ್ಯೆಕ್ಲ್ಯಾಚ್ಯಾ ನಶಿಬಾ ಪ್ರಮಾಣೆ
ಸುಖ್-ದುಃಖ್ ವಾಂಟುನ್ ಸಾಸ್ಣಾಕ್ ಗೆಲೆಂಯ್.

ಲ್ಹಾನ್ ತುಜಿ ಜಿಣಿ ಖರಿಚ್ ವಿಚಿತ್ರ್
ಕರ್ನ್ ಗೆಲೆಂಯ್ ನಾಂವ್ ತುಜೆಂ ಅಮರ್
ಶಿಕಯ್ಲ್ಯಾಂಯ್ ತುವೆಂ ಲಿಸಾಂವ್ ಆಮ್ಕಾಂ
ಸಾಂಡುಂಕ್ ಆಸಾ ಮ್ಹಣ್ ಆಮ್ಕಾಂಯ್ ಹೊ ಸಂಸಾರ್.

ತುಜ್ಯಾ ಬಾಳ್ವೆಂತ್ ಸುಂದರ್ ತೊಂಡಾಂಕ್
ಪಳೆವ್ನ್ ಆಮ್ಕಾಂ ಹಾಸೊಂಕ್ ಮೆಳ್ಳೆಂ
ಪರ್ನ್ಯಾ ತೊಂಡಾಂಚ್ಯಾ ವೆಗ್ಯಾಚಾರಾ ವೆಳಾರ್
ದೊಳೆ ಭರ್ನ್ ಆಮ್ಕಾಂ ರಡೊಂಕೀ ಮೆಳ್ಳೆಂ.

ಮುಕ್ಲ್ಯಾ ಪಾನಾರ್............

ಪರ್ನ್ಯಾ ತೊಣ್ಕ್ಯಾಕ್ ರೆಣಾಚೆಂ ಬಳ್. ಮ್ಹಾತಾರ್ಯಾಕ್ ಶಿತಾಚೆಂ ಬಳ್.

ಎಕಾ ಕುಶಿನ್ ದಾಕಯ್ಲ್ಲೆಂಯ್ ತುವೆಂ
ಹಾಂಗಾಸರ್ ಘಡ್ಟಿಂ ಘಾತ್ಕಿ ಅನ್ವಾರಾಂ
ಸಾಂಗಾತಾಚ್ ಆಮ್ಕಾಂ ದೆಖೊಂಕ್ ಮೆಳ್ಳೆಂ
ತಾಚ್ಯಾ ಪರಿಣಾಮಾಚೆಂ ಉದಾಹರಣಾ.

ತುಕಾ ಚೆಂತುನ್ ಮನ್ ಹೆಂ ರಡ್ತಾ
ವೆಗ್ಯಾಚಾರ್ ಹೊ ಉಚಾರುಂಕ್, ನಾ ಹಾಂವ್ ಸಕ್ತಾಂ
ಹ್ಯಾಚ್ ಥರಾನ್ ವರ್ಸಾಂ ಸಂಪ್ತಾಂ
ಪೊಂಡ್ ಆಮ್ಚ್ಯೊಯಿ ನಿಮಾಣೊ ಲಾಗಿಂ ದಿಸ್ತಾ.

ಪರ್ನ್ಯಾ ವರ್ಸಾ ಆದೇವ್ಸ್ ತುಕಾ
ಉಗ್ಡಾಸ್ ತುಜೊ ಉರ್ತೊಲೊ ಸದಾಂ
ದೆವಾನ್ ಮಾಂಡ್ಲ್ಲೆಂ ನಿಯಮ್ ಹೆಂ ಪ್ರಕೃತೆಚೆಂ
ನವ್ಯಾಂಚ್ಯಾ ಯೆಣ್ಯಾಂಕ್ ಪರ್ನ್ಯಾಂಕ್ ಧಾಡ್ಟೆಂ.

ಪಾಟ್ಲಾವ್ ತುಜೊ ಆಮಿಂಯ್ ಕರ್ನ್ ಆಸಾಂವ್
ವರ್ಸಾಚ್ಯಾ ವರ್ಸಾಂಕ್ ಆದೇವ್ಸ್ ಮಾಗ್ತಾಂವ್
ಮಹಿಮಾ ಚೆಂತುನ್ ಸರ್ವೇಸ್ಪರಾಚೆಂ
ತಾಚ್ಯಾ ಪದ್ವೆಕ್ ಖಾಲ್ತಿಮಾನ್ ಘಾಲ್ತಾಂವ್

ಪರ್ನ್ಯಾ ವರ್ಸಾ ಮಾಗ್ತಾಂವ್ ತುಜೆಲಾಗಿಂ
ದಿ ಮ್ಹಣ್ ಆಮ್ಕಾಂ ನವೆಂ ವರಸ್ ಭಾಗಿ
ಮಾಗೊನ್ ಧಾಡ್ ಆಮ್ಕಾಂ ದೆವಾಲಾಗಿಂ
ಸುಖ್-ಸಮಾಧಾನ್ ಹ್ಯಾ ಪೃಥ್ವೆಚೆರ್ ವೆಗಿಂ

25. ಖರೊ ಭಕ್ತ್

ಭಕ್ತ್ ಏಕ್ಲೊ ದೆವಾಲಾಗಿಂ
ಬಡಾಯಿ ಆಪ್ಲಿ ಮಾರಿ
ಹಾಂವ್ ತುಜೊ ಖಾಲ್ತೊ ಚಾಕೊರ್,
ನಾ ಕೊಣ್ ಮ್ಹಾಕಾ ಸರಿ.

ಮಾಗ್ಣೆಂ-ರಜಾರ್, ನೊವೆನಾಂ ರೆತಿರ್,
ಧರ್ಮ್ ಹಾಂವೆ ಪಾಳ್ಳ್ಯಾ
ಸತಾಂ ಶಿಕಂವ್ಕ್ ಪರ್ಜೆಕ್ ತುಜಾ,
ವಾಂಜೆಲ್ ಸಗ್ಳ್ಯೊಚ್ ಪಿಳ್ಳ್ಯಾ.

ಆಯ್ಕೊನ್ ದೇವ್ ಸಾಂಗಾಲಾಗ್ಲೊ,
ಭಕ್ತಾ ಗಜಾಲ್ ಮ್ಹಜಿ ಆಯ್ಕ್
ಪಳೆ ಭುಂಯ್ಚೆರ್ ದಿಸ್ತಾ ದುಬ್ಳೊ
ನಾಂವ್ ತಾಚೆಂ ನಾಯ್ಕ್.

ತುಜ್ಯಾಕೀ ಚಡ್ ತೊ ಮೊಗಾಚೊ,
ಹಾಂವ್ ತಾಕಾ ಮಾನ್ತಾಲಾಂ
ಭಕ್ತ್ ಬಾವ್ದೊ ದುಬಾವ್ ಕರಿ,
ನಾಯ್ಕಾನ್ ರಬ್ಬಿಕ್ ಮಾಟ್ ಕೆಲಾಂ!

ದುಬಾವ್ ನಿವ್ರಾಂವ್ಕ್ ಭಕ್ತ್ ಪಾವ್ಲೊ,
ನಾಯ್ಕಾಚಾ ದಾರಾ ಬಾಗ್ಲಾರ್
ದೆಖ್ಲೊ ನಾಂವ್ ದೆವಾಚೆಂ ಕಾಡ್ತಾಂ,
ಸಕಾಳಿಂಚಾ ಫಾರಾರ್

ಮುಕ್ತಾ ಪಾನ್ಸಾರ್............

ದೊನ್ಪಾರ್ ಜಾತಾಂ ಘರಾ ಪಾಟಿಂ,
ಸೊಮ್ಯಾಕ್ ಮಾರ್‍ಲ್ಲೊ ಉಲೊ ಪರ್‍ತ್ಯಾನ್
ಸಾಂಜೆರ್ ದುಬ್ಳ್ಯಾನ್ ಹರ್‍ಸುನ್ ದೆವಾಕ್,
ಮಾತೆಂ ತೆಂಕ್ಲೆಂ ಉಶ್ಯಾರ್.

ರಾತ್ ದೀಸ್ ಏಕ್ ಕರ್‍ತಾಂ,
ಸರ್ವೆಸ್ಪರಾಕ್ ಹರ್ಸುನ್ ಗಾಯ್ತಾಂ
ತರೀ ದೆವಾಕ್ ನಾಯ್ಕ್ ಮೊಗಾಚೊ,
ಚುಕ್ಲಾಂ ಲೇಕ್ ಖಂಡಿತ್ ಸಾಂಗ್ತಾಂ.

ಪಾವ್ಲೊ ಭಕ್ತ್ ಪರತ್ ಸರ್ಗಾರ್,
ಪಳೆವ್ನ್ ದೇವ್ ಹಾಸಾಲಾಗ್ಲೊ
ಬರೆಂ ಜಾಲೆಂ ಆಯಿಲ್ಲೊ ತುಂ,
ತುಕಾಚ್ ಹಾಂವ್ ರಾಕೊನ್ ಆಸ್ಲೊಂ.

ತೆಲಾನ್ ಭರ್‍ಲ್ಲೆಂ ಹೆಂ ಆಯ್ದಾನ್ ಘೆವ್ನ್,
ಕರ್‍ನ್ ಯೆ ಭೊಂವ್ಡಿ ಸಂಸ್ರಾಚಿ ಏಕ್
ತೇಲ್ ಥೆಂಬೊ ಗಳಾನಾಶೆಂ,
ಜಾಗ್ರುತ್‌ಕಾಯ್ ಆಸಾ ತುವೆಂ ಘೆಂವ್ಕ್

ಕಾಮ್ ತುರ್ತಾನ್ ಸಂಪವ್ನ್ ಭಕ್ತ್,
ಆಯ್ದಾನ್ ದೆವಾಕ್ ದಿಲಾಗ್ಲೊ
ಥೆಂಬೊ ತೆಲಾಚೊ ಸೊಡುಂಕ್ ನಾ ಪಡೊಂಕ್,
ಹರ್ಧೆಂ ಫುಲೊನ್ ಸಾಂಗಾಲಾಗ್ಲೊ

ಸಾಂಗ್ ಭಕ್ತಾ ಹ್ಯಾ ಲ್ಹಾನ್ಯಾ ವಾವ್ರಾಂತ್,
ಉಗ್ಡಾಸ್ ಮ್ಹಜೊ ಕಿತ್ಲೊ ಕಾಡ್ಲೊಯ್?
ಕಾಮ್ ದೆವಾ ತುಜೆಂಚ್ ಜಾಲ್ಲ್ಯಾನ್,
ಜೋಪ್ ಮ್ಹಾಕಾ ಜಾಲೊನಾ ಕಸ್ಲೊಯ್?

ಜಾಯ್ತೊ ವಾವ್ರ್ ಖಾಂದ್ಯಾರ್ ಘೆವ್ನ್,
ನಾಯ್ಕ್ ಮ್ಹಜೊ ಉಗ್ಡಾಸ್ ಕಾಡ್ತಾ
ಸಾದೊ ಸತ್ತಿ ಬೊಳೊ ಬಾವ್ಡೊ
ಸೊಮಿಯಾಕ್ ತಾಚ್ಯಾ ವಾಖಣ್ತಾ.

ಏಕಾಚ್ ಕಾಮಾನ್ ಧಾಡ್ಲ್ಲೊ ತುಕಾ,
ಉಗ್ಡಾಸ್ಚ್ ಮ್ಹಜೊ ವಿಸ್ರಾಲೊಯ್
ಆಯ್ಕ್ ಭಕ್ತಾ, ನಾಯ್ಕಾ ಮುಕಾರ್,
ಖಂಡಿತ್ ಜಾವ್ನ್ ತುಂ ಸಲ್ವಾಲೊಯ್!

ದೆಕುನ್ಂಚ್ ಆಬ್ಬೆ ಸಾಂಗ್ಲ್ಲೆಂ ಹಾಂವೆ,
ನಾಯ್ಕ್ ಮ್ಹಾಕಾ ಮೊಗಾಚೊ
ಶಿಕೊಂಕ್ ತುಕಾ ಜಾಯ್ತೆಂ ಆಸಾ,
ಆಟಯ್ ಉಗ್ಡಾಸ್ ಹ್ಯಾ ಸತಾಚೊ.

ಅಪ್ಲಿ ಬಡಾಯ್ ಮಾರ್ಲ್ಬೊ ಮನಿಸ್ ಪಿಸೊ

26. ಹಾತೆರಾಂ ಆಮಿ ಎಕ್ವೊಟಾಚಿಂ

ಆಖಂಡ್ ಆಮ್ಗೊ ಮಾಂಯ್ ಗಾಂವ್,
ಆಖಂಡ್ ಆಮಿ ಹಿಂದ್‌ವಾಸಿ
ಭಾರತ್ ಮಾಂಯ್ಚೆ ವೀರ್ ಪೂತ್
ಆಪಯ್ತಾತ್ ಮ್ಹಣೊನ್ ಭಾರತ್‌ವಾಸಿ.

ಎಕ್ವೊಟಾನ್ ದಿಲಾಂ ತ್ರಾಣ್ ಆಮ್ಕಾಂ,
ಜಾಂವ್ಚ್ಯಾಕ್ ಆಮಿ ಮಹಾನ್
ದಾಕ್ಯೆಲಾಂ ತೆಂ ಹರ್ಯೆಕ್ ಪಾವ್ಟಿಂ,
ಭಿಂಯೆಲಾಂ ಪಳೆಯಾ ಪಾಕಿಸ್ತಾನ್.

ದೂಕ್ ದಿಸ್ತಾ ಸಾಂಗೊಂಕ್ ಮ್ಹಾಕಾ,
ಎಕ್ವೊಟ್ ಆಮ್ಗೊ ಜಾತಾ ಮಾಯಾಗ್
ಪಾವ್ಸಾಂತ್ ದಿಸ್ಚ್ಯಾ ಝುಗ್ಲಾಣ್ಯಾಪರಿಂ,
ಕೆದ್ನಾಂ ದಿಸೊನ್ ಜಾತಾ ನಪಂಯ್ಚ್.

ಕಷ್ಟಾಂ ವೆಳಿಂ ಕಶೆಂ ದಾಕಯ್ತಾಂವ್ ಎಕ್ವೊಟ್,
ತಶೆಂಚ್ ದಾಕವ್ಯಾಂ ಸುಖಾಂತ್
ತೆದ್ನಾಂ ಮಾತ್ರ್ ಕರ್ಯೆತ್ ಪ್ರಗತಿ,
ಯೆಂವ್ಚೊನಾ ಕೆದ್ನಾಂಚ್ ಆಕಾಂತ್.

ಪರೀಕ್ಷಾ ಆಮ್ಚಿ ಘೆತ್ಲ್ಯಾ ಚೀನಾನ್,
ಆತಾಂ ಜಾಲಾಂ ಚಿಕ್ಕೆ ಥಂಡ್
ತರಿಪುಣ್ ಲಜ್ ನಾ ಪಾಕಿಸ್ತಾನಾಕ್,
ದೀವ್ನ್ ತರೀ ತಾಕಾ ಸಭಾರ್ ದಂಡ್

ಎಕ್ವಟಾಂತ್ ಬಳ್ ಆಸಾ

ಯೆಯಾ ದುಷ್ಟ್ಯಾಂನೊ, ದಾಕ್ಯೆತಾಂವ್
ತುಮ್ಕಾಂ ಆಮ್ಚಿ ತಿ ಶಾತಿ
ಚಿಂತಿನಾಕಾತ್ ತುಮಿ, ಹರ್ಯೆಕಾ ಘಡ್ಯೆ
ಆಮಿ ಮ್ಹಣ್ ಶಾಂತಿವಾದಿ.

ಶಾಂತಿ, ಪ್ರೇಮ್, ಆಹಿಂಸಾಕ್,
ದಿಲಾ ಆನಿ ದಿತಾಂವ್ ಮಾನ್ ಆಮಿ
ವೇಳ್ ಯೆತಾನಾ ಧರ್ತ್ಾಂವ್ ಹಾತೆರಾಂ,
ರಾಕೊಂಕ್ ಆಮ್ಚೊ ಮಾನ್‌ಹಾನಿ.

ಹರ್ಯೆಕಾ ಝುಜಾಂತ್, ತುಮ್ಚೆಂ
ಸಕ್ಕಡ್ ದಿಲಾಂ ಆಮಿ ಪಾಟಿಂ
ಮೆಳ್ಚೆಂನಾ ಕಸ್ಲೆಂಚ್ ಹ್ಯಾ ಪಾಪ್ಟಿಂ,
ಮೇಟ್ ಜರ್‌ತರ್ ಕಾಡ್ಲೆಂನಾ ಪಾಟಿಂ

ಝುಜಾನ್ ಕೆಲಾಂ ದೆಸ್ವಾಟ್ ಸಂಸಾರಾರ್,
ವಿಸ್ರಾನಾಕಾತ್ ಇತ್ಲೆ ವೆಗಿಂ
ಝುಜ್ ನಹಿಂ, ಆಶೆತಾಂವ್ ಸಮಾಧಾನ್,
ಸಮೇಸ್ತ್ ಆಮಿ ಭಾರತ್ ವಾಸಿ.

ಏಕ್ ಮಾರ್ ದೋನ್ ಕುಡ್ಕೆ.

27. ಲಾಟರಿ

ಪಂಚು ಮಾಮಾನ್ ಕಾಸ್ ಕರುಂಕ್
ಲಾಟರಿ ಯೆವ್ಜಣ್ ಕಾಡ್ಲಿ
ಶೆಂಬೊರ್ ರುಪ್ಯಾಂಚಾ ಟಿಕೆಟಿಂಚೆರ್
ಲಾಖಾಂಚಿ ಇನಾಮಾಂ ಸಾಂಗ್ಲಿಂ

ಹಾತ್ ಪಾಂಯ್ ತಾಣೆ ಜಾಯ್ತೆ ಮಾರ್ಲೆ
ಟಿಕೆಟ್ಯೊ ಗೆಲ್ಯೊನಾಂತ್ ವಿಕುನ್
"ಡ್ರಾ" ಚ್ಯೊ ತಾರಿಕ್ಯೊ ಬದ್ಲಿಲ್ಯೊ ತರೀ
ಆಶೆಲ್ಲೊ ದುಡು ಆಯ್ಲೊನಾ ವ್ಹಾಳೊನ್

"ಡ್ರಾ" ತಾರಿಕ್ ಲಾಗಿಂ ಪಾವ್ಲಿ
ನಿರ್ವ್ಹೊಗ್ ಕಸ್ಲೊಚ್ ನಾತ್ಲೊ
ಟಿಕೆಟ್ಯೊ ಕಾಲ್ದ್ಯೊ ವಿಕುನ್ ಗೆಲ್ಲ್ಯೊ
ನಿಬಾಂಕ್ ಆವ್ಕಾಸ್ ನಾತ್ಲೊ

ಮಾಮಾಚೆ ಚಮಚಾ ಸಾಂಗಾತಾ ಬಸ್ಲೆ
ತಕ್ಲಿ ಜಾಯ್ತಿ ಆಟಾಂವ್ಚ್ಯಾರ್ ಪಡ್ಲೆ
ಆಯಿಲ್ಲೊ ದುಡು ಖಾವ್ನ್ ಜಾಲ್ಲೊ
ವಾಟ್ ವಾಂಕ್ಡಿ ಸೊಧುಂಕ್ ಲಾಗ್ಲೆ

ಠರಾಯಿಲ್ಲ್ಯಾ ದಿಸಾ "ಡ್ರಾ" ಖಂಡಿತ್
ಖಜಣ್ದಾರ್ ಹಾಸ್ಲೊ ನಂಜಾಳ್ಯೊ ಹಾಸೊ
ಮಿಸ್ತೆರ್ ಜಾಲ್ಲೊ ವಿಷಯ್ ಸರ್ವಾಂಕ್
ಕರುಂಕ್ ಸಕ್ಲೆನಾಂತ್ ಅರ್ಥ್ ಹಾಚೊ

ಕಷ್ಟಾಂನಿ ಜೊಡ್‌ಲ್ಲೆಂ ಅರ್ದೆಂ ಉರಾನಾ, ನಾಗಯಿಲ್ಲೆಂ ಉರತ್ ತರೀ ಕಶೆಂ!

ಇನಾಮಾಂ ಆಮಿ ದಿಂವ್ಚಿಂ ಕಶಿಂ
ದುಡುಚ್ ನಾ ಆಮ್ಚ್ಯಾ ಹಾತಿಂ
ಬಯ್ಕ್,ಟಿ.ವಿ.,ಫ್ರಿಜ್ ದೀಂವ್ಕ್
ಖಂಯ್ ವೆಚೆಂ ಸಾಂಗ್ ಜೆರಿ!

ಫಿತುರಿ ಹಾಂವೆ ಸೊಭಿತ್ ಮಾಂಡ್ಲ್ಯಾ
ಇನಾಮಾಂ ಕೊಣಾಯ್ಕಿ ಮೆಳ್ಚಿನಾಂತ್
ಘಟ್ಕಿರೆ ನಂಬರ್ ಫಾಯ್ಸ್ ಕರ್‍ಯಾಂ
ಸೊಧ್ನಾಂ ಕೊಣೀ ಕರ್ಚಿನಾಂತ್!



ಲೋಕ್ ಕುಡ್ಸಾಲೊ "ಡ್ರಾ" ದಿಸಾ
ಲಕ್ಕಿ ನಂಬರ್ ಬೊರ್ಡಾರ್ ಪಡ್ಲೆ
ವಿಕುನ್ ವಚಾನಾತ್ಲ್ಯಾ ಟಿಕೆಟಿಂಚೆರ್‌ಚ್
ಇನಾಮಾಂಚೆ ನಂಬರ್ ವಾಚ್ಲೆಂ.

ಟಿಕೆಟಿ ಘೆತ್ಲ್ಲೆ ಪಾಪಾರಿ ಜಾಯ್ತೆ
ನಶಿಬಾಕ್ ತಾಂಚಾ ರಾಕೊನ್ ರಾವ್ಲೆ
ಫಾತ್ಕಿ ಮನ್ಶ್ಯಾಂಚೊ ಖೆಳ್ ಹೊ ಬುಸ್ರೊ
ಬಾವ್ಡೆ ಪಾಪ್ ಕಾಳೊಕಾಂತ್ ಉರ್ಲೆ.

"ಡ್ರಾ" ನಾಟಕ್ ಬರ್‍ಯಾನ್ ಸಂಪ್ಲೊ
ನಂಬ್ರಾಂ ತುರ್ತಾನ್ ಫಾಯ್ಸ್ ಕೆಲಿಂ
ಇನಾಮಾಂ ವೊರೊಂಕ್ ಆಯ್ಲೊನಾ ಕೊಣೀ
ಐಡಿಯಾ ಹಾಂಚಿ ಸುಫಳ್ ಜಾಲ್ಲಿ

ಮುಕ್ಲ್ಯಾ ಪಾನಾರ್...........

ಕರ್ನ್ ಮೊರೊಂಕ್ ಲೊರ್ಸು, ಖಾವ್ನ್ ಮೊರೊಂಕ್ ಪುರ್ಸು.

ಚಾಯ್ನಿಸ್ ಹೊಟ್ಲಾಂತ್ ಗಮ್ಮತ್ ಜೆವಾಣ್
ಖಜಣ್ದಾರಾಕ್ ತ್ಯಾ ದೀಸಾ ಮಾನ್-ಸನ್ಮಾನ್!
ಜಯ್ತಾಚೊ ಜಿನೊಸ್ ಘಾತ್ಕ್ಯಾಂಚಾ ತೊಂಡಾರ್
ಕುತಂತ್ರ್ಯಾಂಚೊ ಹೊಯೀ ಏಕ್ ಸಂಸಾರ್!!

ನಾಕಾತ್‌ರೇ ಭಾವಾ ಅಸಲ್ಯೊ ಲಾಟರ್ಯೊ
ಜಾಗ್ರುತ್ ತುಮಿ ರಾವ್ಯಾತ್
ಲೊಕಾಚಾ ದುಡ್ವಾನ್ ಮರ್ಝಾ ಮಾರುಂಕ್
ಆವ್ಕಾಸ್ ಅಸಲ್ಯಾಂಕ್ ದಿನಾಕಾತ್.

28. ಮಾಗ್‌ಲ್ಲೊ ಉಪ್ಕಾರ್

"ಮಾಗ್‌ಲ್ಲೊ ಉಪ್ಕಾರ್ ಮೆಳ್ಳೊ"
ಪತ್ರಾರ್ ಛಾಯ್ಸ್ ಕೆಲೆಂ

ಆಟ್ ದಿಸಾಂಚೆ ರೆತಿರ್ ಕರ್‍ಚ್ಯಾಕ್
ಪೊಟ್ಟಾ ಪಯ್ಣ್ ಕೆಲೆಂ

ಪಾಟಿಂ ಯೇವ್ನ್ ಪಳೆಂವ್ಚೆಂ ಕಿತೆಂ
ಚೊರಾಂಚಾ ಕಾರ್ಬಾರಾ ನಿಮ್ತಿಂ
ಘರ್ ಸಗ್ಳೆಂ ಖಾಲಿ ಜಾಲ್ಲೆಂ!

ಉದಾಕ್ ಚಾಳ್ಯಾರ್ ಲೊಣ್ ಯೆತಾವೇ?

29. ಕಿತೆಂ ಉರ್ಲೆಂ!!

ಸೊಮ್ಯಾ ತುಂ ಜರ್ ಮೆಳ್ಲ್ಲೊಯ್ ಮುಕಾಮುಕಿ
ವಿಚಾರ್ತ್ಯಾಂ ಸವಾಲಾಂ ಅನೇಕ್
ಮತಿಂತ್ ಉದೆಲ್ಲೆ ದುಬಾವ್ ನಿತ್ಳಾಂವ್ಕ್
ಆಶೆತೊಂ ದೆವಾ ಉಗ್ತ್ಯಾನ್ ಉಲಂವ್ಕ್

ವಿಚಾರ್ತ್ಯಾಂ..... ಹೊಚ್ಗೀ ಧರ್ಮ್ ತುವೆಂ ಶಿಕಯಿಲ್ಲೊ!
ಪರ್ಜೆನ್ ತುಜಾ ಆಜ್ ಪಾಳ್ನ್ ಆಯಿಲ್ಲೊ!!

ರಿವಾಜಿಂಚಾ ಸರ್ವ್ ಸಾಂಕ್ಳಿಂಕ್ ತುಟವ್ನ್
ಫಾರಿಜೆವಾಂಚಾ ಕಾಯ್ದ್ಯಾಂಕ್ ಉಗ್ತ್ಯಾನ್ ನೆಗಾರುನ್
ಧರ್ಮ್ ದಿಲ್ಲೊಯ್ ಆಮ್ಕಾಂ ಸಲಿಸಾಯೆಚೊ
ತಿಬೊ ನಾತ್ಲೊ ತಾಂತುನ್ ನಾಲಿಸಾಯೆಚೊ.

ಪುಣ್ ಸೊಮ್ಯಾ ಆಜ್.......
ತೆಚ್ ತುಜೆ ಖರೆ ಪ್ರತಿನಿಧಿ ಮ್ಹಣ್ಟೆ
ತುಜಾ ಆನಿ ಆಮ್ಚ್ಯಾ ಮದ್ಲೆ ಗಾಂಚ್ ಮ್ಹಣ್ ಸಾಂಗ್ಟೆ
ಭ್ರಷ್ಟ್, ಕಪಟಿ ಆನಿ ಸ್ವಾರ್ಥಿ ಪ್ರವೃತ್ತೆಚೆ
ಗ್ರೇಸ್ತಾಂಚಾ ಪಾಸ್ಯೆಂತ್ ಸದಾಂ ಖೆಳ್ಟೆ

ದಳ್ಬಾರಿ ಜಿಣ್ಯೆಚಿ ಮರ್ಝಾ ಚಾಕ್ಟೆ
ದುಬ್ಳ್ಯಾಂಕ್ ದೆಖ್ತಾಂ ವ್ಹೊಂಕಾರೆ ಕಾಡ್ಟೆ
ತುಜಾ ಕಾಲಾಚಾ ತ್ಯಾ ಫಾರಿಜೆವಾಂಕ್
ಸರ್ವ್ ಸಂಗ್ತಿಂನಿ ಪಾಟಿಂ ಘಾಲ್ಟೆ

ಹಾಂಚಿ ಪರಿಸ್ಥಿತಿ ಸಾಂಗ್ಚಿ ತರ್......
ಸಲ್ವಾಲ್ಯಾತ್ ತೆ ತುಜಿ ಖರಿ ದೇಕ್ ಫೆಂವ್ಕ್
ಸಾಧ್ಯನಾ ತಾಂಚ್ಯಾನ್ ತುಜಾ ಊಂಚಾಯೆಕ್ ಪಾವ್ಯೊಂಕ್
ದೆಕುನ್‌ಂಚ್ ಆಪ್ಲ್ಯಾ ಅಧಿಕಾರಾಚಾ ಬಳಾನ್
ತುಕಾಚ್ ವಡ್ನ್ ಘಾಲಾ ತಾಂಚಾ ಮಟ್ಟಾಕ್

ವರ್ಸಾಂ ಸಂಪ್ಲಿಂ ಹಜಾರ್ ದೋನ್
ತುಜಿಂ ಸತಾಂ ತುಜಿ ಶಿಕವ್ಣ
ತೀರ್ ತಿರ್ಕಟ್ ಹಾಣಿ ಕರುನ್
ಬೊಬಾಟ್ತಾತ್, ತೆಚ್ ಸಾರ್ಕೆ ಮ್ಹಣ್ ಸಾಂಗುನ್.

ತುವೆಂ ಶಿಕಯಿಲ್ಲ್ಯಾ ನಿರ್ಮಳ್ ತತ್ವಾಂಕ್
ಮರ್ಜೆ ಪ್ರಮಾಣೆ ಕಾತ್ರುನ್ ಮೊಡುನ್
ಅಂದ್ಕಾರಾಂತ್ ದವರ್ಲ್ಯಾಂ ಪ್ರಜೆಕ್ ತುಜಾ
ತಾಂಚೆಚ್ ಮ್ಹಳ್ಳೆ ಕಾಯ್ದೆ ಘಡುನ್!

ಸಾಂಗ್ ಸೊಮ್ಯಾ ಅಶೆಂ ಕಿತ್ಯಾಕ್ ಘಡ್ಲೆಂ!
ಶಿರ್ಶಿರ್ತಾ ಆಂಗ್ ದೆವಾ ಚಿಂತಾನಾಂ ಫುಡ್ಲೆಂ
ಸತಾಕ್‌ಚ್ ಜರ್ ಅಶೆಂ ಲಗಾಡ್ ಕಾಡ್ಲೆಂ
ಸಾಂಗ್ ಬಾಪಾ ತರ್ ಕಿತೆಂ ಉರ್ಲೆಂ!

ತಾಂದುಳ್ ಪಿಕಯ್ಲೊ ಶೆತ್ಕಾರಾಂನಿ, ಮುಡು ಖಮಾಯ್ಲೊ ಲುಟ್ಕರಾಂನಿ.

30. ಅಂತರಿಕ್ಷ್ ಯಾತ್ರಿಕಾಂಚೆಂ ಮಿಲನ್

ದೋಗ್ ಶಿಪಾಯ್ ಭೆಟ್‌ಲ್ಲ್ಯಾ ಪರಿಂ
ಜೀಕ್ ತಾಂಕಾಂ ಲಾಭ್‌ಲ್ಲ್ಯಾ ವೆಳಿಂ
ಆಜ್ ಹೆ ತರ್ನಾಟೆ ಭೆಟೊನ್ ಆಸಾತ್
ಸರ್ವ್ ನೆಕೆತ್ರಾಂಚೆ–

ದೊಳ್ಯಾಂ ಮುಕಾರ್
ಪಯ್ಸ್ ಅಂತ್ರಳಾರ್ ಶಿಂಪ್ಡಾಲ್ಲ್ಯಾ
ಗ್ರಹಾಂ ಸರ್ಶಿಂ ವೆಚ್ಯಾ ವಾಟೆರ್
ಝುಳ್ಜಳ್ತಾತ್ ತೆ–

ಎಕ್ಲೊ ದುಸ್ರೊ ಆಪ್ಲ್ಯಾ ಪೆಲ್ಯಾಕ್
ಕಿತ್ಲ್ಯಾ ಸಲಿಸಾಯೆನ್ ಸಮ್ಜಾತಾತ್
ಎಕ್ಲೊ ಮ್ಹಣ್ತಾ
ಸಕ್ಕಡ್ ಸಾರ್ಕೆಂ ಆಸಾ.–

ಆನಿ
ದುಸ್ರೊ ಆಪ್ಲಿ ಖಬಾರ್ ಸಾಂಗ್ತಾ
ಸಕ್ಕಡ್ ಬರೆಂ ಚಲ್ತಾ
ಬ್ರಹ್ಮಾಂಡಾಚ್ಯೆ ಅಂತ್‌ಹೀನ್ ವಿಶಾಲ್ ಸುವಾತೆರ್

ಖಾಲಿ ಏಕ್ ಸುರ್ಯೊ
ತಾಂಚೆರ್ ಆಪ್ಲಿಂ
ಕಿರ್ಣಾಂ ಶಿಂಪ್ಡಾಯ್ತಾ

ತಾಂಚ್ಯೊ ಪತಿಣ್ಯೊ ಆನಿ ಭುರ್ಗಿಂ
ಹ್ಯಾ ಪೃಥ್ವೆರ್
ಪ್ರತೀಕ್ಷಾ ಕರ್ತಾತ್ ಆಪ್ಲ್ಯಾ ಲ್ಹಾನ್ ಲ್ಹಾನ್ ದೊಳ್ಯಾಂನಿ
ಕೆದ್ನಾ ತೆ ಪಾಟಿ ಯೆತಲೆ!

ಶಾಂತ್ ಆಸಾ ವಾತಾವರಣ್
ಆನಿ
ಮೊಳಾಬ್ ದಿಸ್ತಾ ರಂಗೀನ್
ಕಿತ್ಲೆಂ ಸುಂದರ್ ಆನಿ ಮನ್‌ಮೋಹಕ್

ರಾಷ್ಟ್ರಾಂಚೆಂ ಹೆಂ ಅಪೂರ್ವ್ ಮಿಲನ್!!
ಕೆದ್ನಾಂ ಜಾಲ್ಲೆಂ
ಇತ್ಲ್ಯಾ ಊಂಚಾಯೆರ್,
ನೆಕೆತ್ರಾಂ ಸರ್ಶಿಂ ವೆಚ್ಯಾ ವಾಟೆರ್?



ನವ್ಯಾ ಉಮ್ದೆದಿನ್
ಎಕ್ಲೊ ದುಸ್ರೆ ಆಪ್ಲ್ಯಾ ಪೆಲ್ಯಾಕ್.
ಕಿತ್ಲ್ಯಾ ಸಲಿಸಾಯೆನ್ ಸಮ್ಜ್ತಾತ್
ಎಕ್ಲೊ ಮ್ಹಣ್ತಾ

ಸಕ್ಕಡ್ ಸಾರ್ಕೆಂ ಆಸಾ
ಆನಿ ದುಸ್ರೊ ಆಪ್ಲಿ ಖಬಾರ್ ಸಾಂಗ್ತಾ
ಸಕ್ಕಡ್ ಬರೆಂ ಚಲ್ತಾ.

ಕಷ್ಟ್ ಕಾಡ್ಲ್ಯಾರ್ ವಾಟ್ ಆಸಾ. ಕಾಟ್ ಬಾಂದ್ಲ್ಯಾರ್ ಉದಾಕ್ ಆಸಾ.

31. ಕ್ರಿಕೆಟ್

ಕ್ರಿಕೆಟ್ ಮ್ಹಳ್ಯಾರ್ ಭೆರ್‍ಯಾಂಚೊ ಖೆಳ್
ಪಯ್ಲೆಂ ಬೊಲ್ ಉಡಯ್ತಾತ್

ಉಪ್ರಾಂತ್ ಧರುಂಕ್ ಧಾಂವ್ತಾತ್
ಧರುಂಕ್‌ಚ್ ಆಸಾ ವ್ಹಯ್ ತರ್
ಬೊಲ್ ಉಡಂವ್ಚೊ ತರೀ ಕಿತ್ಯಾಕ್!

ದೆಕುನ್‌ಂಚ್ ಸಾಂಗ್ತಾತ್ ಕ್ರಿಕೆಟ್ ಮ್ಹಳ್ಯಾರ್
ಭೆರ್‍ಯಾಂಚೊ ಖೆಳ್

ಕೊಕಾಕೊಲಾ, ಪೆಪ್ಸಿ ಕೊಲಾ
ಪಿಯೆವ್ನ್ ಪಿಯೆವ್ನ್

ಉಪ್ರಾಂತ್ ಪಿಳ್ತಾತ್ ನಾಕ್ ದಾಂಬುನ್
ಸಾಂಗೊನ್ ಜಾಲ್ಯಾ ಮ್ಹಣ್ ಕೋಲ್ಡ್ ಆನಿ ಶೆಳ್!

32. ಆತಾಂಚಿಂ ಭುರ್ಗಿಂ

ಆತಾಂಚಿಂ ಭುರ್ಗಿಂ
ಬಾಪಾ ಉಪ್ರಾಳಿಂ ಮ್ಹಳ್ಯಾರ್ ಉಪ್ರಾಳಿಂ

ಪುರ್ಪುರ್ತಾ ಆಮ್ಚಿ ಮಾಂಯ್
ತಿಂ ತುಜ್ಯಾಚ್ ದುವೆಕ್ ಜಲ್ಮಾಲ್ಲಿಂ ನಹಿಂವೇ

ಜಾಂವ್ಯಾನ್ ಸವಾಲ್ ಉಡಯ್ತಾನಾ
ತಿಚಾ ತೊಂಡಾಂತ್ ಆವಾಳೆ ದಿಸಾಜೆಗೀ!





ತುಟ್ತಾ ಪರ್ಯಾಂತ್ ವೊಡ್ಚೆಂ ನ್ಹಯ್,
ಮೊಡ್ತಾ ಪರ್ಯಾಂತ್ ಬಾಗಾಂವ್ಚೆಂ ನ್ಹಯ್.

33. ಹಾಕ್ ಮಾರ್ತಾಂ ಸೊಮ್ಯಾ ದೆವಾ.......!

ತುಜ್ಯಾ ಭಾಂಗ್ರಾಳ್ಯಾ ಸತಾಂಕ್ ಸೊಮ್ಯಾ
ಕಾಳ್ಜಾಂತ್ ಥಾವ್ನ್ ವಾಖಣ್ತಾಂ
ಏಕಾ ಪೊಲ್ಯಾಕ್ ದುಸ್ರೊ ಪೊಲೊ
ಸತ್ ಹಾಂತ್ಲೆಂ ನಿಯಾಳ್ತಾಂ

ದೊನ್ ಹಜಾರ್ ವರ್ಸಾಂ ಸಂಪ್ಲಿಂ
ಸಂಸ್ರಾಕ್ ದೀವ್ನ್ ತುಜೊ ಸಂದೇಶ್
ಶಾಂತಿ, ಅಹಿಂಸೆಚಾ ಮಂತ್ರಾ ಮುಖಾಂತ್ರ್
ಫಾಂಕ್ಲೊ ಉಜ್ವಾಡ್ ದೇಶ್-ವಿದೇಶ್.

ಸವಾಲ್ ಏಕ್ ವಿಚಾರಿ ಸೊಮ್ಯಾ
ಕಿತೆಂ ಆಮ್ಚೆಂ ಬರೆಂ ಜಾಲಾಂ!
ರಡೊನ್ ಸಾಂಗ್ತಾಂ ಸೊಮ್ಯಾ, ತುಜಾ
ಸತಾನ್ ಆಮ್ಕಾಂ ನಿಷ್ಕ್ರಿಯ್ ಕೆಲಾಂ!

ತುಜಾ ಸತಾಂಕ್ ವೊಳಾವ್ನ್ ಪಿಂಟಾವ್ನ್
ಆಮ್ಚ್ಯಾನಿಂಚ್ ಆಮ್ಕಾಂ ವಿಣ್ಗೆ ಕೆಲಾಂ,
ಭ್ರಷ್ಟ್ ಫಾರಿಜೆವಾಂನಿ ಚತುರಾಯೆನ್,
ತುಜಾ ಧರ್ಮಾಕ್ ವ್ಯಾಪಾರ್ ಕೆಲಾ!

ಫಾಂಟ್ಯೊ ತಾಂಚೊ ಮುಖಾಪ್ರೊ ಚಿಂತುನ್
ವ್ಹಡಿಲ್ ಮ್ಹಣ್ ವೊಲಾವ್ನ್ ಘೆತ್ಲಾಂ
ಬುರ್ಶೆ ಖೆಳ್ ಆಜ್ ಹಾಂಚೆ ದೆಖ್ತಾಂ
ರಗಾತ್ ಆಮ್ಚೆಂ ಖತ್ಕತೊಂಕ್ ಲಾಗ್ಲಾಂ,

ದುಷ್ಟ್ ಫಾರಿಜೆವಾನಿಂ ತುಜೆ ನಾಂವಿಂ
ಸಾದ್ಯಾ ಮಸ್ತ್ಯಾಕ್ ಮಾಂಕೊಡ್ ಕೆಲಾ.
ಧರ್ಮಾ ನಾಂವಿಂ ಭೆಷ್ಟಾವ್ನ್ ಸರ್ವಾಂಕ್
ಕುಡ್ಡೆ, ಕೆಪ್ಪೆ ಆನಿ ಮೊನೆ ಕೆಲಾಂ.

ಸೊಮ್ಯಾ ದೆವಾ ಹಾಕ್ ಮಾರ್ತಾಂ
ಗರ್ಜ್ ಆಸಾ ಆಜ್ ತುಜಿ ಆಮ್ಕಾಂ
ಪರತ್ ಯೆ ಸೊಮ್ಯಾ ನವ್ಯಾ ರೂಪಾರ್
ಹಾಂಚಾ ಘಾಸಾಂತ್ಲೆಂ ವಾಂಚಂವ್ಕ್ ಆಮ್ಕಾಂ.

ಯೆತಾಯ್ ತರ್ ಸೊಮ್ಯಾ ಉಗ್ಡಾಸ್ ದವರ್
ಖುರಿಸ್ ತುಜೊ ಸ್ವಾರ್ಥ್ಯಾಕ್ ಕುಶಿಕ್ ದವರ್
ಹಾತಿಂ ತುಜ್ಯಾ ಆಸೊಂ ಏಕ್ ನವೆಂ ಹಾತೆರ್
ಭ್ರಷ್ಟಾಲ್ಲ್ಯಾ ಸತಾಂಕ್ ಕರುಂಕ್ ನಿತಳ್

ನವ್ಯಾ ತುಜಾ ರೂಪಾಂತ್ ಸೊಮ್ಯಾ
ದಿಸೊಂ ತುಂ ಜಾವ್ನ್ ಏಕ್ ಧೀರ್ ವ್ಯಕ್ತಿ
ಭರ್ ಆಮ್ಚ್ಯಾ ರಗ್ತಾಂತ್ ದಯಾಳ್ ಧನಿಸೂ
ಧರ್ಮಾ ಸವೆಂ, ರಾಷ್ಟ್ರ ಭಕ್ತಿ,

ನವ್ಯಾ ತುಜಾ ಸತಾಂತ್ ಸೊಮ್ಯಾ
ಸ್ವಾಭಿಮಾನಾಚಿ ಶಿಕವ್ಣ್ ಆಸೊಂ
ಆಯ್ಜ್ ಫಾರಿಜೆವಾಂಕ್ ಜಾಗ್ವಣಿ ದೀಂವ್ಕ
ತಾಂಚೆರ್ ಉಪ್ರಾಟ್ಚಿ ವಾಟ್‌ಯೀ ಆಸೊಂ

ಮುಕ್ಲ್ಯಾ ಪಾನಾರ್............

WORLD KONKANI CENTRE LIBRARY • विश्व कोंकणी

ಆಮ್ಕಾಂಚ್ ಆಮಿ ವಳ್ಕೊಂಕ್ ಶಿಕಯ್
ನವ್ಯಾ ಚಿಂತ್ಪಾಕ್ ಕಾಳ್ಜಾಂತ್ ಜಾಗಯ್
ತುಜೆ ಖರೆ ಝುಜಾರಿ ಜಾಂವ್ಕ್
ನಡ್ತ್ಯಾಂತ್ ಆಮ್ಚ್ಯಾ ಕ್ರಾಂತಿ ಹಾಡಯ್,

ನವೆಂ ರೂಪ್ ಆನಿ ನವೆಂ ಸತ್
ಜಾಂವ್ದಿ ಹೆಂಯೀ ದೆವಾಚೆಂಚ್ ಉತಾರ್
ನವ್ಯಾ ಕಾಳಾಚೊ ನವ್ರೊ ಸಂದೇಶ್
ಉರೊಂ ಸೊಮ್ಯಾ ಸದಾಂ ಅಮರ್!

34. ಮನ್ಜಾತ್ ಮನಿಸ್

ಮನ್ಜಾತ್ ಮ್ಹಣ್ ಆಪಯ್ತಾತ್ ತಾಂಕಾಂ
ಚಿಂತಾಪ್ ಮನ್ಶ್ಯಾಚೆಂ ಕಿತ್ಲೆಂ ಕೀಳ್
ಕೊಡು ಸತ್ ಯೇಕ್ ವಿಸ್ರಾಲಾ ತೊ
ಯೆಕ್‌ಚ್ಚ್ ಜಾವ್ನಸ್‌ಲ್ಲೆಂ ಸರ್ವಾಂಚೆಂ ಮೂಳ್.

ಡಾರ್ವಿನ್ ಸಾಂಗ್ತಾ ಆಮ್ಚಿ ಕುಳಿ
ಮಾಂಕ್ಡಾ ಥಾವ್ನ್ಂಚ್ ಉದೆಲ್ಲಿ
ಪರಕ್ ಕಿತ್ಯಾಕ್ ತರ್ ಜಾಯ್ ಆಮ್ಕಾಂ
ಮನ್ಜಾತ್ ಆನಿ ಮನಿಸ್ ಮ್ಹಳಿ!

ಮನ್ಜಾತ್ ಮ್ಹಣೊನ್ ವ್ಹೊಲಾವ್ನ್ ತಾಂಕಾಂ
ಅಶಿರ್ ಮನ್ ದಾಕಯ್ಲ್ಲಾಂ ಮನ್ಶ್ಯಾನ್
ಶಿಕೊಂಕ್ ತಾಂಚ್ಯಾ ಥಾವ್ನ್ ಜಾಯ್ತ್ತಿಂ ಆಸಾ
ಮಾನುನ್ ಘೆವ್ಯಾಂ ಸತ್ ಹೆಂ ಧಯ್ರಾನ್.

ರಚ್ನಾಂ ಅಸ್ಕತ್ ನಿರ್ಭಾಗಿ ತಿಂ
ದಿತಾತ್ ಸೆವಾ ಪ್ರಾಮಾಣಿಕ್‌ಪಣಿ
ಸರ್ವಸ್ವ್ ಆಪ್ಲೆಂ ಹೊಗ್ಡಾವ್ನ್ ಆಸಾತ್
ಸುರಿಯೊ ದಾಂಡೆ ಗುಳ್ಯಾ ಘಾರಾನಿಂ.

ಮನ್ಶ್ಯಾ ತುಜಿಂ ಹಿಂ ಕ್ರೂರ್ ಕೃತ್ಯಾಂ
ಜಾಂವ್ಕ್ ಪಾವ್ತೆಲಿಂ ವಿನಾಶ್‌ಕಾರಿ
ಮನ್ಜಾತಿ ಜರ್ ನಾಸ್ ಜಾಲ್ಯೊ
ಮನ್ಶ್ಯಾ ಪಿಳ್ಗಿ ಜಾತೆಲಿ ಎಕ್ಸುರಿ.

ಮುಕ್ಲ. ಪಾಟ್ಕಾರ್............

ಅನ್ಯಾಯಾಕ್ ಬಿರ್ಮೊತ್‌ಚ್ ಸಾಕ್ಸ್.

"ಸ್ವಾಮಿ ಭಕ್ತಿ" ಹ್ಯಾ ಮಂತ್ರಾಖಾಲ್
ಸೆವಾ ತಾಂಚಿ ಕಿತ್ಲಿ ಮಹಾನ್
ಪಾನಾಂ ಚರಿತ್ರೆಚಿಂ ದಿತಾತ್ ದಾಖ್ಲೆ
ರಾಕ್ಲಾಂ ತಾಣಿಂ ಜೀವ್ ಸೈತ್ ಹೊಗ್ಡಾವ್ನ್.

ಘಾಲ್ ಮನ್ಶ್ಯಾ ಯೇಕ್ ನದರ್ ತಾಂಚೆರ್
ಝುಳ್ಕ್ಯಾತಾ ಮಾಗ್ಣಿಂ ತಾಂಚ್ಯಾ ದೊಳ್ಯಾಂನಿ
ಅಡ್ಡೊಸ್ ಮೌನ್‌ಪಣಿ ಮಾಗೊನ್ ಆಸಾತ್
ಜಿಯೆಂವ್ಕ್ ಆವ್ಕಾಸ್ ಸಮದಾನಿ.

ಬಿರ್ಮೊತ್ ಪಾವ್ ಮನ್ಶ್ಯಾ ತಾಂಚೆರ್
ಹಾಕ್ ಮಾರ್ತಾ ತಾಂಚೆಂ ರುದಾನ್
ದಾಕಯ್ ಮನ್ಶ್ಯಾ ದೆಣೆ ತುಜೆಂ
ದೀವ್ನ್ ತಾಂಕಾಂ ಜೀವನ್‌ದಾನ್.



ವಿಧಿಚೆಂ ನಿರ್ಮೊಣೆ ಚುಕಾನಾ.

35. ಉಗ್ಡಾಸ್ ತುಜೊ ಆಯ್ಲೊ

ಚೆಂತಾಂ ಚೆಂತಾಂ ಮಾಂಯ್
ಉಗ್ಡಾಸ್ ತುಜೊ ಆಯ್ಲೊ
ತುಜ್ಯಾ ಗರ್ಭಾಂತ್ ವಾಡ್ಲ್ಲೊ,
ಸಂಸಾರ್ ನವೊ ದೆಖ್ಲ್ಲೊ
ತುಜ್ಯಾ ಪಾಸ್ಸೆಂತ್ ಖೆಳ್ಲ್ಲೊ,
ತುಜ್ಯಾ ವೆಂಗೆಂತ್ ನಿದ್ಲ್ಲೊ॥ಚೆಂತಾಂ॥

ಬೊಟಾಂ ಮ್ಹಜಿಂ ಚೆಂಪ್ಲ್ಲೊ,
ದುದಾ ಖಾತಿರ್ ರಡ್ಲ್ಲೊ,
ಅಮ್ರುಕ್ಯೊ ಹಾಸೊ ಹಾಸ್ಲ್ಲೊ
ಉಮೆ ತುಜೆ ಘೆತ್ಲ್ಲೊ॥ಚೆಂತಾಂ॥

ಕೊಕೊ ಮೆಮೆ ಅಪ್ಪು ಮ್ಹಳ್ಳೊ
ಬೊಬೆಭಾಜ್ ಗಾನಾಂ ಗಾಯಿಲ್ಲೊ,
ಮಾತ್ಯಾಕ್ ಕುಲ್ಯಾಂಕ್ ತೇಲ್ ಮಾಕುಲ್ಲೊ
ಪಾಂಯಾರ್ ನಿದಾವ್ನ್ ನಾಣಯಿಲ್ಲೊ॥ಚೆಂತಾಂ॥

ಮೊಗಾನ್ ಆರಾವ್ನ್ ಧರ್ಲ್ಲೊ
ಸಂತೊಸಾನ್ ರಡಯಿಲ್ಲೊ
ಆಂಜ್ಯಾಂಚ್ಯೊ ಕಾಣಿಯೊ ಆಯ್ಕಲ್ಲೊ
ರ್‍ಹಾಯ್ ಮ್ಹಣ್ ಪ್ರೊಲಾಯಿಲ್ಲೊ॥ಚೆಂತಾಂ॥

917

ಮುಕ್ಲಿಂ ಪಾನಾರ್............

ಲ್ಹಾನ್ ಮೆಟಾನಿಂ ಚಲ್‌ಲ್ಲೊ
ಪಡ್ಹಾನಾ ಮಾಕಾ ಧರ್‌ಲ್ಲೊ
ತೊಂಡಾಕ್ ಉಂಡಿ ದಿಲ್ಲೊ
ಪಾಸ್ಯೆಂತ್ ಪಾನೊ ಪಿಯೆಲ್ಲೊ॥ಚೆಂತಾಂ॥

ಲ್ಹಾನ್ ಭುರ್ಗ್ಯೊ ಆಸ್ಲೊಂ
ನರ್ಸ್ರೊನ್ ಇಸ್ಕೊಲಾಕ್ ಗೆಲ್ಲೊಂ
ಗೀತಾಂ ಕಾಣಿಯೊ ಸಾಂಗ್‌ಲ್ಲೊ
ಪೊಟ್‌ಭರ್ನ್ ಹಾಸಯಿಲ್ಲೊ॥ಚೆಂತಾಂ॥

ಕಷ್ಟ್ ವಾಂಪ್ಟ್ ಕಾಡ್‌ಲ್ಲೊ
ಉಪಾಶಿಂ ದೀಸ್ ಸಾರ್‌ಲ್ಲೊ
ನೀದ್ ತುವೆಂ ಖಳ್‌ಲ್ಲೊ
ಬರೆಂ ಭವಿಷ್ಯ್ ಆಶೆಲ್ಲೊ॥ಚೆಂತಾಂ॥

ಭುರ್ಗ್ಯೊ ಆಸ್ಲೊಂ ವ್ಹಡ್ ಜಾಲೊಂ
ಸಾಂಗಾತ್ ತುಜೊ ಸದಾಂ ಮೆಳ್ಳೊ
ಜಿಣ್ಯೆ ಮೆಟಾಂ ಕಾಡುಂಕ್ ಲಾಗ್ಲೊಂ
ತುಜಾ ಮೊಗಾನ್ ಸದಾಂಚ್ ಫುಲ್ಲೊಂ॥ಚೆಂತಾಂ॥

ಭುರ್ಗ್ಯಾಪಣಾಲೊ ಕಾಳ್ ಸಂಪ್ಲೊ
ಹುಸ್ಕೊ ತುಜೊ ಜಾಲೊನಾ ಉಣೊ
ಶಿಕ್ಪಾ ಶೆತಾಂತ್ [illegible] ಪ್ಲೊಂ
ಮೊಗಾನ್ ತುಜ್ಯಾ ಸದಾಂ [illegible]ಲ್ಲೊ॥ಚೆಂತಾಂ॥

[illegible]

ಆವಯ್ ತಸಲೊ ಸಂಭಂಧ್ ನಾ, ಮಿಟಾ ತಸಲಿ ರುಚ್ ನಾ.

ಚಿಂತುನ್ ಆಸಾಂ ವೇಳ್ ಆದ್ಲೊ
ಭಾಂಗ್ರಾಳೊ ಕಾಲ್ ಸೊಭಿತ್ ಕಿತ್ಲೊ
ಮನಾ ಭಿತರ್ ಖೂಬ್ ರಡ್ಲೊಂ
ದುಖಾಂ ಪುಸುಂಕ್ ನಾ ಕೊಣ್ ಆಪ್ಲೊ ॥ಚಿಂತಾಂ॥

ಮಾಂಯ್ ತುಂ ಸಂಗೀ ನಾಂಯ್,
ಘರ್ ರಿತೆಂ, ನಾ ಸೊಭಾಯ್
ತುಜ್ಯಾ ವಿಣೆ ಅನಾಥ್ ಹಾಂವ್
ಸಾಂಗ್ ಮಾಂಯ್ ತುಂ ಖಂಯ್ ಆಸಾಯ್॥ಚಿಂತಾಂ॥

ಸಾಂಡುನ್ ಮಾಕಾ ಗೆಲಿಯ್ ತುಂ,
ಬಾಪಾ ಸರ್ಶಿಂ ಪಾವ್ಲಿ ತುಂ
ಉಗ್ಡಾಸ್ ತುಜೊ ಯೆತಾ ಮಾಂಯ್
ಭೊಗ್ತಾ ತುಜ್ಯಾ ವಿಣೆ ಅಪೂರ್ಣ್ ಹಾಂವ್

ಚಿಂತಾಂ ಚಿಂತಾಂ ಮಾಂಯ್,
ಉಗ್ಡಾಸ್ ತುಜೊ ಆಯ್ಲೊ!

ಅವಯ್‌ಚ್ ಭುಗ್ರ್ಯಾಕ್ ಪಯ್ಲೊ ಗುರು

36. ಅಶೆಂಯೀಂ ಘಡ್ಲೆಂ!

"ಅಳೆ ಬಾಯೆ'-ತುಜೊ ತುವಾಲೊ ಸಾಂಗೊನ್
ಪಡ್‌ಲ್ಲೊ ಉಕಲ್ನ್ ವ್ಹೊಡ್ಡಾಯ್ಲೊ
"ಥೆಂಕ್ಯು" ಸಾಂಗೊನ್ ಅಮ್ಮುಕೆಂ ಹಾಸ್ತಾಂ
ಸರ್ಗ್ ಅಬ್ಬೆ ಲಾಗಿಂಚ್ ದಿಸ್ಲೊ.

ದುಸ್ರ್ಯಾ ದಿಸಾ ತ್ಯಾಚ್ ವೆಳಾ
ತ್ಯಾಚ್ ಬಸ್ಸಾಕ್ ರಾಕೊನ್ ರಾವ್ಲೊಂ
ಬಾಯ್ ಬಸ್ಸಾರ್ ಬಸೊನ್ ಆಸ್ಲೆಂ
ಸವ್ಕಾಸ್ ತಾಚಾ ಸರ್ಶಿಂ ಪಾವ್ಲೊಂ.

"ಹಾಯ್" ಸಾಂಗೊನ್ ದಿಲ್ಯೊ ಹಾಸೊ
ಚಿಂತ್ಲೆಂ ಬಾಯ್ ಜಾಲಾಂ ಮ್ಹಜೆಂ
ಪಾಂಯಾಂತ್ಲಿ ವ್ಹಾಣ್-ಚೆಡ್ವಾನ್ ದಾಕಯ್ತಾಂ
ವಾಂಚ್ಲಾಂಗಿ ಹಾಂವ್-ಮಾಂಯ್ಗೆ ಮ್ಹಜೆ !

37. ತೀನ್ ಸಂಗ್ತಿ

ಯೆತಾತ್ ಉಗ್ಡಾಸ್ ಸಂಗ್ತಿ ತೀನ್
ಮಹತ್ವ್ ತಾಂಚೊ ಮಹಾನ್
ಜಾಣಾ ಜಾಂವ್ಕ್ ಜರ್ ಆಪೇಕ್ಷಿತಾತ್
ವಾಚುನ್ ಸಾಂಗ್ತಾಂ ಕವನ್ ಹೆಂ ಲ್ಹಾನ್.

ಆಮಿ ಜಲ್ಮಾಲ್ಲೊ ಮಾಂಯ್ ಗಾಂವ್
ಗಾಯ್ತಾಂವ್ ಸಾಂಗೊನ್ "ಮಾತೃ ಭುಮಿ"
ಸರ್ಗಾ ವರ್ನಿ ಊಂಚ್ ಮ್ಹಣ್ತಾಂವ್
ಅಭಿಮಾನಿ ಸರ್ವ್ ದೇಶ್ ಪ್ರೇಮಿ.

ಆವಯ್ಚ್ಯಾ ಉದರಿಂತ್ ಜಲ್ಮ್ ಘೆತಾಂ
ವಳಕ್ ದೆವಾಚಿ ಕಿರ್ಲಾತಾ ರಗ್ತಾಂತ್
''ಮಾತೃ ಧರ್ಮ್'' ಮ್ಹಣ್ ಸ್ವೀಕಾರ್ ಕರ್ಚ್ಯೊ
ಬಾಂದ್ತಾ ಕಾಯ್ದೊ ಮರಾ ಪರ್ಯಾಂತ್.

"ಭಾಸ್" ಮ್ಹಳ್ಯೊ ಹೊ ಸಬ್ದ್ ಪವಿತ್ರ್
ಆವಯ್ಚ್ಯಾ ಪಾಸ್ಯೆಂತ್ ಆಯ್ಕೊಂಕ್ ಪಾವ್ತಾಂವ್
ಮಧುರ್ ಸಂಭಂದ್ ಆಮ್ಚ್, ಆನಿ ಭಾಶೆಚೊ
ಜಾಕಾ ಆಮಿ ಮಾಂಯ್-ಭಾಸ್ ಮ್ಹಣ್ತಾಂವ್.

ಆಮ್ಚಿ "ಭುಮಿ" ಆಮ್ಚೊ "ಧರ್ಮ್
ಸಾಂಗಾತಾ ಅಬ್ಬೆ ಹಿ "ಮಾಂಯ್ ಭಾಸ್"
ಹಾಂಚೆರ್ ಕೆದ್ನಾಂಯ್ ಕೆಲ್ಯಾರ್ ವಿದ್ರೋಹ್
ಜಾತಲೊ ಖಂಡಿತ್ ಹರ್ಯೆಕ್ಲ್ಯೊ ನಾಸ್.

ಮುಕ್ತಾ ಪಾನಾರ್............

ದೆವಾನ್ ದಿಲ್ಯಾತ್ ಹ್ಯೊ ಸಂಗ್ತಿ ವಿಚಿತ್ರ್
ಹಾಂಚೆರ್ ಕೊಣಾಯ್ಕಿ ವಿಂಚವ್ಣ್ ನಾ
ಸಾಂಗಾತ್ ಹಾಂಚೊ ಜಲ್ಮಾತಾನಾಂಚ್
ಹಾಂಚಾ ವಿಣೆ ಕೊಣಿ ಜಿಯೆಲ್ಲೊನಾ.

ಉಗ್ಡಾಸ್ ದವರ್ಯಾಂ ಹ್ಯೊ ತೀನ್ ಸಂಗ್ತಿ
ದೇಶ್, ಧರ್ಮ್ ಆನಿ ಮಾಂಯ್ ಭಾಸ್
ಮಾನುನ್ ಘೆವ್ಯಾಂ ಸತ್ ಹೆಂ ಗಂಭೀರ್
ಮಾಂಡಾವಳ್ ಹಿ ಮ್ಹಣ್ ರಚ್ನಾರಾಚಿ.

38. ತುರ್ತಾನ್ ಯೆ, ತಡವ್ ಕಿತ್ಯಾಕ್ !

ತೀನ್ ವರ್ಸಾಂಚ್ಯಾ ಪರ್ಗಟ್ ಜಿಣ್ಯೆಂತ್
ಧರ್ಮ್ ಏಕ್ ನವೊ ಘಡ್ಲೊಯ್
ಮೋಗ್, ಸಾಮಾಧಾನ್, ಭೊಗ್ಸಾಣೆ ಶಿಕೊವ್ನ್
ಸರ್ಗಾರಾಜಾ ಕುಶಿಂ ಉಬ್ಲೊಯ್!

ಧರ್ಮ್ ತುಜೊ ಶಿಕಂವ್ಕ್ ತುವೆಂ
ಪ್ರಕೃತೆ ಮಾಂಯ್ಚೊ ಆಸ್ರೊ ಘೆತ್ಲೊಯ್
ದರ್ಯಾತಡಿ, ದೊಂಗೊರ್-ಮಯ್ದಾನ್
ರಾನಾ-ಮೊಲ್ಯಾಂನಿ ತುಂ ಪಾವ್ಲೊಯ್.

ತುಜಿ ಶಿಕವ್ಣ್ ಆಯ್ಕೊಂಕ್ ಸೊಮ್ಯಾ
ಮನ್ಶ್ಯಾ ಸಾಗೊರ್‌ಚ್ ವ್ಹಾಳೊನ್ ಆಯ್ಲೊ
ವ್ಹೋತ್, ಪಾವ್ಸ್, ಭುಕ್, ತಾನ್ ಸಾಂಡುನ್
ಪಾಂಯಾಂ ಥಳಾ ಎಕ್ಟಾಂಯ್ ಜಾಲೊ.

ಫಾರಿಜೆವಾಂಚಿಂ ತೆಂಪ್ಲಾಂ, ಸಿನಗೊಗ್
ಸೊಮ್ಯಾ ತುವೆಂ ನೆಗಾರ್ ಕೆಲ್ಲಿಂ
ಧರ್ನಿ ಮಾಂಯ್ಚ್ಯಾ ವಿವಿಧ್ ಪಾಸ್ಯಾಂ
ತುಕಾ ಲಾಗ್ಶಿಲಿಂ ಆನಿ ಮೊಗಾಚಿಂ ಜಾಲ್ಲಿಂ.

ಸ್ವರ್ಗಾರೋಹನ್ ತುಜೆಂ, ಜಾಲ್ಲೆಂಚ್ ಸೊಮ್ಯಾ
ನವೆ ಫಾರಿಜೆವ್ ಉದೆವ್ನ್ ಆಯ್ಲೆ
ಫಿಚಾರ್ ಕರುನ್ ತುಜಾ ತತ್ವಾಂಕ್
ವ್ಹಡ್-ವ್ಹಡ್ ಬಾಂದ್ಪಾಂ ಬಾಂದುಂಕ್ ಲಾಗ್ಲೆ!

ಮುಕ್ತಾ ಪಾನಾರ್............

ಭಿತರ್ಲೊ ಗುಟ್ ದೆವ್‌ಚ್ ಜಾಣಾ.

ಆಯ್ಳ್ಯಾ ಘಾರಿಜೆವಾಂನಿ ಹಾಯ್ ದೆವಾ
ಪ್ರಕೃತೆ ಮಾಂಯ್ಕ್ಯಾಚ್ ವಿಕೃತ್ ಕೆಲೆಂ
ಬಿಲ್ಡರ್, ಕಾಂಟ್ರೆಕ್ಟರ್, ವ್ಯಾಪಾರಿ ಜಾವ್ನ್
ಬೊಲ್ಸಾಂ ಸ್ವತಾಃಚಿಂ ಭರ್ಳ್ಯಾರ್ ಪಡ್ಲೆ!

ತುಜಿಂ ಹಿಂ ಬಿಡಾರಾಂ, ದುಡ್ವಾ ಸಾಧನಾಂ
ಹಾಂಗಾಸರ್ ಚಲ್ತಾತ್ ಪೊಕ್ಳ್ಯೊ ರೀತಿ
"ದೆವಾಚೆಂ ಘರ್" ಮ್ಹಣ್ ಬೊಬಾಟ್ ಮಾರುನ್
ಘಾಲ್ತಾತ್ ಸರ್ವಾಂಚಾ ದೊಳ್ಯಾಂಕ್ ಮಾತಿ.

ತಾಳಿಯೊ ಪೆಟ್ತಾತ್, ಬೊಬೊ ಮಾರ್ತಾತ್
ತಾಣಿಂ ಕೆಲ್ಲೆಂಚ್ ಸಾರ್ಕೆಂ ಮ್ಹಣ್ತಾತ್
ಪಿತಿಸ್ಪೊಣಾಕ್ಚ್ ದೆವಾಸ್ಪೊಣ್ ವೊಲಾವ್ನ್
ತುಜಾ ಸತಾಚಿ ಖುನಿ ಕರ್ತಾತ್.

ಸಾಂಗ್ ಸೊಮ್ಯಾ ತುಕಾ ಹೆಂ ಸರ್ವ್ ಕಶೆಂ ದಿಸ್ತಾ?
ಅನ್ಯಾಯ್ ಇತ್ಲೊಯ್ ಸೊಸ್ತಾಯ್ ಕಿತ್ಯಾಕ್!
ಬಚಾವ್ ಕರುಂಕ್ ತುಜಾ ಶೆಳಿಯಾಂಕ್
ಯೆ ತುರ್ತಾನ್, ತಡವ್ ಕಿತ್ಯಾಕ್?

ಸತ್ ಕೊಡು ಲಾಗ್ತಾ.

39. ಮ್ಯಾಚಿಂಗ್

ತರ್ನಾಟ್ಯಾಕ್ ಮಾಕಾ
ಚೆಡುಂ ಏಕ್ ಸಾಂಪಡ್ಲೆಂ
ಮೋಗ್ ಉದೆಲೊ
ತಾಚೆಂ ಪಸಂದ್, ಮ್ಯಾಚಿಂಗ್.

ಸಾಡಿ, ಕಾಂಕ್ಣಾಂ, ಲಿಪ್‌ಸ್ಟಿಕ್, ವ್ಹಾಣೊ
ಸತ್ರಿ, ಗಾಗ್ರೊ, ಬ್ಲಾವ್ಜ್, ತಿಳೊ
ಮ್ಯಾಚಿಂಗಾಚಾ ಚಕ್ಕರಾಂತ್
ಹಾಂವ್ ಪುರ್ತೊ ಖಾಲಿ ಜಾಲೊಂ

ಕಾಜಾರಾಚೆಂ ಉತರ್ ಕಾಡ್ತಾನಾ
ಹಾಂವ್‌ಂಚ್ ಮ್ಯಾಚ್ ಜಾಯ್ನಾಂ ಸಾಂಗೊನ್
ತಾಣೆ ಸುರಾಂಟಿ ಮಾರಿಜೆಗೀ !



ಮ್ಹೊಂವಾಚಾ ಆಶೆಕ್ ವಚೊನ್ ಮುಸಾಂಚೆ ಮಾರ್ ಖೆಲೆ

40. ದುಮ್ಗಾಚಿ ಭೊಂವ್ಡಿ

ಸಾಂಗ್ತಾಂ ಆಯ್ಕಾ ಕಾಣಿ
ಆಮ್ಚ್ಯಾ ಸೆಜಾರಾ ದುಮ್ಗಾಚಿ
ಡಿಂಗ್ ಜಾವ್ನ್ ವಾಟ್ ಧರ್ಲಿ
ಚಂದ್ರಾ ಲೊಕಾಚಿ

ಲಕೊನ್ ಮಾಲ್ಯೊನ್ ಪಾವ್ಲೊಲೊ ತೊ
ಚಂದ್ರಾಚ್ಯಾ ದಾರಾರ್
ವಿಚಾರಿ ಸವಾಲ್ ಕೊಣ್‌ರೇ ತುಂ
ಚಂದ್ರಾಚೊ ಪಾರ್ಯಾಗಾರ್.

ಲಾಂಬ್ ನಾಕಾಚೊ, ತಿರ್ಶ್ಯಾ ದೊಳ್ಯಾಂಚೊ
ಪಾರ್ಯಾಗಾರ್ ದಿಂಡೊ
ತಾಕಾ ಪಳೆವ್ನ್ ದುಮ್ಗಾ ಕಾಂಪ್ಲೊ
ಸೊಧಿಲಾಗ್ಲೊ ದಾಂಡೊ

ಕುಳ್ಳಾ ದುಮ್ಗಾ ಖೊಂಕ್ಲಿ ಕಾಡುನ್
ಉಲಂವ್ಕ್ ತುರ್ತಾನ್ ಲಾಗ್ಲೊ
ಹಾತ್ ಘಾಲುನ್ ಆಪ್ಲ್ಯಾ ಚೀಲಾಂತ್
ಕಿತೆಂಗೀ ಉಸ್ತುಂಕ್ ಪಡ್ಲೊ.

ಹಾಂವ್ ಆಯ್ಲಾಂ ಸಂಸಾರಾತುನ್
ಕರುಂಕ್ ನಂದನ್ ತುಮ್ಚೆಂ
ತುಮ್ಚೆಂಯೀ ಜಾಂವ್, ಜಶೆಂ ಜಾಲಾಂ
ಬುಡಮೇಲು ಆಮ್ಚೆಂ

ಮುಕ್ತಾ ಪಾನಾರ್ ......

ಬೊಂಡು ನಾತ್‌ಲ್ಲ್ಯಾಚೊ ಮಾಂಡೊ ವ್ಹಡ್.

ಲೊಕಾನ್ ಮರ್ಜೆನ್ ಗುಳಿಯೊ ಗಿಳ್ಳ್ಯಾತ್
ನವಾಲ್ ಸಂಸ್ರಾಂತ್ ಘಡ್ಲಾಂ
ಅಪುಣ್‌ಂಚ್ ವ್ಹಡ್, ಸಾಂಗೊನ್ ಅಶೆಂ
ದೆವಾಕ್‌ಚ್ ತಾಣಿ ಸಾಂಡ್ಲಾಂ.

ಗುಳಿಯಾಂಚೆಂ ಕಾರ್ಬಾರ್ ಆಯ್ಕೊನ್
ನಾಚ್ಲೊ ಲಂಬೂ ಪಾರ್‍ಯಾಗಾರ್
ಚಂದ್ರಾಚೆ ಮನಿಸ್ ಪಾಟಿಂ ಕಿತ್ಯಾಕ್
ಜಾವ್ಯಾಂ ತುಮ್ಚ್ಯಾ ಬರಾಬರ್

ದುಮ್ಯಾಗ್ ಘೆವ್ನ್ ಚಲ್ಲೊ ಭಿತರ್
ಸತ್ತಿ ಪಾರ್‍ಯಾಗಾರ್
ವಿ.ಐ.ಪಿ ಜಾಲ್ಲೊ ದುಮ್ಯಾ
ಆಜ್ ಚಂದ್ರಾ ಸರ್ಗಾರ್!

ಥಾಪುನ್ ಆಸ್ಲಿಂ ಗುಳಿಯಾಂಚಿಂ ನಾಂವಾಂ
ಉಚಾರ್ಲಿಂ ದುಮ್ಯಾನ್
ಅನೀತ್, ಅನ್ಯಾಯ್, ಮೊಸೊರ್, ಭ್ರಷ್ಟಾಚಾರ್
ಮೆಲಾಂ ಮನ್ಯಾಪಣ್

ಆಯ್ಕೊನ್ ನಾಂವಾಂ ಸವಾಲ್,ವಿಚಾರಿ
ರಾಯ್ ಜಾಲೊ ಗಂಭೀರ್
ಗುಳಿಯೊ ಖೆಲ್ಲ್ಯಾನ್, ಜಾಲಾ ಬರೊ ಕಿತ್ಲೊ
ತುಮೆಂ ರಾಂವ್ಚೊ ಸಂಸಾರ್!

ಮುಕ್ಲ್ಯಾ ಪಾನಾರ್............

ಕಾಮ್ ನಾತ್‌ಲ್ಲೊ ಆಚಾರಿ ಭುರ್ಗ್ಯಾಂಚೆ ಕುಲೆ ತಾಸ್ತಾಲೊ.

ಸವಾಲಾಕ್ ರಾಯಾಚ್ಯಾ ಜಾಪ್ ನಾತ್ಲಿ
ಬಿರ್ವೊತ್ ದುಮ್ಮ್ಯಾಗಿಚಿ
ಟೆಂಪರ್ ಸೊರ್‍ಯಾಚೊ ದೆಂವ್ರೊನ್ ಆಸ್ಲೊ
ಗತ್ ತ್ಯಾ ಬಾವ್ಡ್ಯಾಚಿ

ರಾಯಾಚ್ಯಾ ಹುಕ್ಮೆಕ್ ಪಾರ್‍ಯಾಗಾರಾನ್
ದಿಲಿ ಖೊಟ್ ತಾಚ್ಯಾ ಗಾಂಡಿಕ್
"ದಮ್ಮಯ್ಯಾ" ಬೊಬಾಟ್, ದುಮ್ಮ್ಯಾಗ ಜಾಲಾಂತ್
ಬಾಯ್ಲ್ ಆಸ್ಲಿ ಕೂಶಿಕ್.

41. ಮೋಗ್



ತಾಚೊ ಉಗ್ಡಾಸ್ ಕಾಡ್ನ್ ಕಾಡ್ನ್
ತೆಂ ಇತ್ಲೆಂ ರಡ್ಲೆಂ, ಇತ್ಲೆಂ ರಡ್ಲೆಂ
ಬಾಲ್ದಿ ಭರೊನ್ ವ್ಹೊಮ್ತಾಲಿ
ಅಬ್ಶೆ, ಕಾಳ್ಜಾ ರಾಯ್ ಆಯ್ಲೊಚ್

ಭರ್ಲ್ಲಿ ಬಾಲ್ದಿ ಪಳೆವ್ನ್ ಸಂತೊಸ್ಲೊ
ಧಗಿಚೆ ದೀಸ್ ನಹಿಂವೇ
ದಾಧೊಶಿ ನ್ಹಾಲೊ ಆನಿ
ಚಲ್ತೆಚ್ ರಾವ್ಲೊ !
ಜಾಯ್ಗಿ ಅಸಲೊ ಮೋಗ್ !!

ಮಾಂಕ್ಡಾಕ್ ಸುರ್ ಬೊರಯಿಲ್ಲ್ಯಾ ಬರಿ.

42. ಕಾಳ್ಜಾ ಗೊಂಡೊ

ಗುಲೊಬಾ ಫುಲಾ ತುಂ ಕಿತ್ಲೆಂ ಸೊಭಿತ್
ಪಾಕ್ಳ್ಯೊ ಪರ್ಮಳಿಕ್ ತುಜ್ಯಾ ಪಾಸ್ಯೆಂತ್
ಕೊಣಾಕ್ ಕರುಂ ಸರಿ ತುಕಾ
ಆಟಾಯ್ತಾಂ ಚಿಂತಾಪ್ ಕಳನಾ ಮಾಕಾ

ಗುಲೊಬಾ ತುಕಾ ಸರಿ ಕರ್ಚ್ಯಾಕ್
ಪಾವ್ಲೊಂ ಹಾಂವ್ ಅನೇಕ್ ದಿಶಾನಿ
ದರ್ಯಾ ತಡಿ ಮೊಡ್ಲ್ಯೊ ಹಾಂವೆ
ರಿಗ್ಲೊಂ ಶೆತಾಂ ಆನಿ ಭಾಟಾಂನಿ

ದೀಸ್ ಧಾಂವ್ಲೆ ರಾತಿ ಉಬ್ಲ್ಯೊ
ಸಪಣ್ ಮ್ಹಜೆಂ ಅದುರೆಂಚ್ ಉರ್ಲೆಂ
ಸವಾಲ್ ವಿಚಾರಿ ಹಾಂವ್ಚ್ ಮಾಕಾ
ಲಿಖ್ಣೆ ಬಳ್ ಮ್ಹಜೆಂ ಕೊಣೆ ಘಾರ್ಲೆಂ!

ನಿದೆಂತ್ ಆಸ್ಲ್ಯಾ ಅರ್ಧಾಂಗಿಣಿಕ್
ಮಿನಿ ಮಿನಿ ದೊಳ್ಯಾನಿಂ ಮ್ಹಜ್ಯಾ ಚೊಯ್ಲೆಂ
ವ್ಹೊಂಟ್ ಗಾಲ್ ನಾಕ್ ದೊಳೆ ವ್ಹಾ?
ಪಾಕ್ಳ್ಯಾಂಪರಿ ಮಾಕಾ ದಿಸ್ಲೆ

ವ್ಹೊಡ್ತಾಂತ್ಲ್ಯಾ ಗುಲೊಬಾಕ್ ಸರಿ ಕರುಂಕ್
ಕಾಳ್ಜಾ ಗೊಂಡೊಚ್ ಕುಶಿನ್ ಆಸ್ಲೊ
ಸಂಸಾರ್ ಭೊಂವ್ತಾಲೊಂ ಪೆದ್ದಾಪರಿ
ನಹಿಂಗೀ ಹಾಂವ್ ಭೆರೊ ಕಸ್ಲೊ!

43. ಖರೊ ಧರ್ಮ್

ದೆಂವ್ಲ್ಲೆ ಸಂಸ್ರಾರ್ ಪ್ರವಾದಿ ಅನೇಕ್
ಕರಂವ್ಕ್ ಆಮ್ಕಾಂ ದೆವಾಚಿ ವಳಕ್
ಮನಿಸ್ ಜಾವ್ನ್ ಜಿಯೆಲೆ ಭುಂಯ್ಚೆರ್
ಮನ್ಶ್ಯಾಪಣಾಚಿ ದಾಕಂವ್ಕ್ ಝುಳಕ್.

ಯೇವ್ನ್ ಆಮ್ಕಾಂ ತೆ ಶಿಕವ್ನ್ ಗೆಲೆ
ವಳಕ್ ದೆವಾಚಿ ಕರುನ್ ಗೆಲೆ
ಸಂಸಾರಿ ಪಡ್ಬ್ಯಾರ್ ಜಾಲ್ಲೆಚ್ ಮಾಯಾಗ್
ಮನಿಸ್ ಆಪ್ಲೆಂಚ್ ಕರುಂಕ್ ಲಾಗ್ಲೆ.

ತಾಂಚ್ಯಾ ತತ್ವಾಂಕ್ ಖೊಟಾವ್ನ್ ಮನ್ಶ್ಯಾನ್
ಆಪ್ಲ್ಯಾ ಮರ್ಜೆನ್ ನಾಂವಾಂ ಘಡ್ಲಿಂ
ಹಿಂದು, ಮುಸ್ಲಿಮ್, ಸಿಖ್, ಕ್ರಿಸ್ತಾಂವ್
ಅಬೈ ಹಿಂ ನಾಂವಾಂ ಖಂಯ್ಸರ್ ಮೆಳ್ಳಿಂ!

ಧರ್ಮಾಂಚ್ಯಾ ನಾಂವಿಂ ಮನ್ಶ್ಯಾನ್ ಮನ್ಶ್ಯಾಕ್
ದುಸ್ಮಾನ್ ಆಪ್ಲೊಚ್ ಕರುನ್ ಘೆತ್ಲೊ
ಆಪ್ಲೊ ಧರ್ಮ್ಂಚ್ ಸಾರ್ಕೊ ಸಾಂಗೊನ್
ಉಜೊ ಘಾರಿಕ್ಪಣಾಚೊ ಸಂಸ್ರಾರ್ ವ್ಹೊತ್ಲೊ.

ಹಿಂದು ಸಾಂಗ್ತಾ "ಪರಮೇಶ್ವರ್"
"ಗಾಡ್" ಮ್ಹಣ್ತಾ ಕ್ರಿಸ್ತಾಂವ್ ಬಾವ್
"ಅಲ್ಲಾಹ್" ಮ್ಹಣೊನ್ ಮುಸ್ಲಿಮ್ ಉಚಾರಿ
ದುಬಾವ್ನಾಕಾ ಮನ್ಶ್ಯಾ ತೊ ಯೇಕ್‌ಚ್ ದೇವ್,

ಮುಕ್ತಾ, ಪಾಸೇರ್............

ಜಳ್ಚ್ಯಾ ಉಜ್ಯಾಕ್ ತೇಲ್ ವ್ಹೊತ್ಲ್ಲೆ ಬರಿ.

ಸತ್ ಹೆಂ ಖರೆಂ ಮಾಂದುನ್ ಘೆವ್ನ್
ವಿಕಾಳ್ ವಾದಾಂಕ್ ಆದೇವ್ಸ್ ಮಾಗ್ಯಾಂ
ಪ್ರವಾದ್ಯಾಂನಿ ಜೆಂ ಶಿಕಯ್ಲಾಂ ಆಮ್ಕಾಂ
ತೆಂಚ್ ಆಮಿ ಮುಂದಾರುನ್ ವರ್ಯಾಂ.

ಧರ್ಮಾ ಪಯ್ಕಿ ವ್ಹೊರ್ಲೊ ಧರ್ಮ್
ಖಂಡಿತ್ ಜಾವ್ನಾಸಾ ಮನ್ಶ್ಯಾ ಧರ್ಮ್
ವಿರೋಧ್ ಜರ್ ಹಾಜೊ ಉರ್ಲೊ ಜ್ಯಾರಿ
ಉರ್ಚೊನಾ ಭುಂಯ್ಚೆರ್ ಖಂಚೊಚ್ ಧರ್ಮ್.

44. ತುಂ ಕಸೊ ಉರ‍್ಶಿ !

ಹೆ ಮನ್ಶ್ಯಾ ಹೆ ಮನ್ಶ್ಯಾ
ಕಿತ್ಯಾಕ್ ಹೊ ಹಂಕಾರ್
ಚಾರ್ ದಿಸಾಂಚಾ ಸಂಸಾರಾಂತ್
ಕಸ್ಲೊ ತುಜೊ ದಳ್ಬಾರ್!

ಕರೊಡೊಂ ವರ್ಸಾಂಚೊ ಲ್ಹಾನ್ ಸಂಸಾರ್
ಕಿತ್ಯಾಕ್ ಕರ‍್ತಾಯ್ ಅಸೊಯೀ ಪಿಡ್ಶ್ಯಾರ್
ಶಿರಾಪ್ ದೆವಾಚೊ ಮಾಗೊನ್ ಆಸಾಯ್
ವ್ಹೊತುನ್ ತೇಲ್ ಜಳ್ಚ್ಯಾ ಉಜ್ಯಾರ್.

ತುಜಿ ಬಾಳ್ವಿ ಚಾರ್ ದಿಸಾಂಚಿ
ಸತ್ ಹೆಂ ಕಿತ್ಯಾಕ್ ವಿಸ್ರಾತಾಯ್
ತಾಬೆಂತ್ ದಿಲ್ಲಿ ಭುಮಿ ಹಿ ಸುಂದರ್
ನಾಸ್ ಕಿತ್ಯಾಕ್ ಕರುನ್ ಆಸಾಯ್?

ತುಂ ಮನ್ಶ್ಯಾ ಪಯ್ಲೊ ನ್ಹಯ್
ಬುದ್ವಂತ್ ಬಳ್ವಂತ್ ಆನಿ ಹುಶಾರ್
ಅಶೆಂ ಚಿಂತ್ಲ್ಲೆ ಜಾಯ್ತೆ ಗೊಲಿಯಾತ್
ವೆಳಾ ಗರ್ಭಾಂತ್ ಜಾಲೆ .ಕಾಬಾರ್.

ಜಿಯೆ ಆನಿ ಜಿಯೆಂವ್ಕ್ ದಿ
ಹಾಂತುನ್ಂಚ್ ಮನ್ಶ್ಯಾ ನಂದನ್ ತುಜೆಂ
ಸತ್ ಹೆಂ ಮಾಂದುನ್ ಘೆನಾ ಜಾಶಿ
ನಿರ್ನಾಮ್ ಖಂಡಿತ್ ಜಾತೆಲೆಂ ತುಜೆಂ

KONKANI CENTRE LIBR...
117

ಮುಕ್ಲ್ಯಾ ಪಾನಾರ್............

ಸಂಸಾರ್ ಚಾರ್ ದಿಸಾಂಚೊ.

ಸಂಸಾರ್ ಫಕತ್ ಮನ್ಶ್ಯಾಕ್‌ಚ್ ನಹಿಂ
ದೆವಾಚಿಂ ರಚ್ನಾಂ ಆಸಾತ್ ಸಭಾರ್
ಚಿಂತಿನಾ ಜಾಶಿ ತರ್ ತಾಂಚ್ಯಾ ವಿಶಿಂ
ಮಾಗೊನ್ ಘೆತೊಲೊಯ್ ಶಿರಾಪ್ ಮಾತ್ಯಾರ್.

ಶಾಬಿತ್ ಹಿ ಉರೊಂ ಪೃಥ್ವಿ ಆಮ್ಚಿ
ಪಾಚ್ವ್ಯಾ ನೆಸ್ಣಾನ್ ಫುಲ್ಚಿ-ಸೊಬ್ಚಿ
ಅನ್ಯಾಯ್ ತಿಚೆರ್ ಜಾರಿ ದವ್ರುನ್
ಸಾಂಗ್ ಮನ್ಶ್ಯಾ ತುಂ ಕಸೊ ಉರ್ಶಿ?

WORLD KONKANI LIBRARY
Accn No: 001491

45. ಜುದಾಸ್ ಇಸ್ಕೊರಿಯೊತ್

ಜುದಾಸ್ ಇಸ್ಕೊರಿಯೊತ್, ಶಿಸ್ ಜೆಜುಚೊ
ಬಾರಾಂ ಪಯ್ಕಿ ತುಂ ಮಾಕಾ ಚಡ್ ಮೊಗಾಚೊ
ಜಾಣಾ ಜಾವ್ನ್‌ಂಚ್ ಹೊ ಮಿಸ್ತ್ರ್ ಖರೊ
ಉಚಾರ್ತಾ ಭೊಗ್ಣಾಂ ಆಪ್ಲ್ಯಾಪಣಾಚೊ

ಚರಿತ್ರೆನ್ ಆನಿ ಧರ್ಮಾನ್ ಮೆಳೊನ್
ತುಕಾ ಪಾಚಾರ್ಲ್ಲಾ ಅಪ್ರಾದಿ ಸಾಂಗೊನ್
ಮನ್ಶ್ಯಾಕುಳಾನ್ ದಾಕಯ್ಲ್ಲಾಂ ನೆಣಾರ್ಪಣ್
ಜೀವಂತ್ ಸತಾಕ್ ನೆಗಾರ್ ಕರುನ್.

ಸೊಡ್ವಣ್ ಕರುಂಕ್ ಯೆತೊಲೊ ಸೊಮಿ
ಭಾಸಾಪ್ಣಿ ಹಿ ಪಯ್ಲಿಚ್ ಜಾಲ್ಲಿ,
ಸರ್ವ್ ಪ್ರವಾದ್ಯಾಂನಿ ಭಾವಾಡ್ತಾ ಸವೆಂ
ವೆಳಾ ಕಾಳಾರ್ ಸರ್ವಾಂಕ್ ಸಾಂಗ್ಲಿ.



ಕಳಂಕ್ ಜಾಯ್ತ್ಯಾಂನಿ ಸಾಂಗಾತಾ ಮೆಳೊನ್
ಚಿಂತ್ಪಾವಿಣೆ ತುಜೆರ್ ಥಾಪ್ಲೆಂ
ಘಾತ್ಕಿ ಮ್ಹಳ್ಳೊ ತಿಬೊ ಲಾವ್ನ್
ದೊಳೆ ಧಾಂಪುನ್ ಮೊಲ್ ಬಾಂದ್ಲೆಂ!

ವೆಗ್ಳೆಂಚ್ ಜಾವ್ನಾಸಾ ಚಿಂತಾಪ್ ಮಜೆಂ
ತುಕಾ ಹಾಂವ್ ಮಹಾನ್ ಮ್ಹಣ್ತಾಂ
ತುಜೆವಿಣೆ ಸೊಮಿಯಾಚಿ ಕಥಾ
ಅಧುರಿ ಉರ್ತಿ! ಕೊಣ್ ಹೆಂ ಮಾಂದ್ತಾ!!

ಮುಕ್ಲ್ಲ ಪಾಸಾರ್...........

ಚೂಕ್ ಕರ್ಚಿ ಮನ್ಶ್ಯಾನ್, ಭೊಗ್ಸುಂಚಿ ದೆವಾನ್.

ಧೀರ್ ತುಂ ತ್ಯಾ ಸರ್ವ್ ಶಿಸಾಂ ಪಯ್ಕಿ
ಧಯ್ರಾನ್ ಸೊಮಿಯಾಕ್ ವಿಕ್ರಿತ್ ಕೆಲೆಂಯ್
ದೆವಾಚೆಂ ಉತಾರ್ ಸತ್ ಜಾಂವ್ಚ್ಯಾಕ್
ಭಿಯಾವಿಣೆ ಮೇಟ್ ಕಾಡ್ಲೆಂಯ್.

ಖುರ್ಸಾ ಮರಣ್, ಪುನರ್ ಜೀವಂತ್ಪಣ್
ಬುನ್ಯಾದ್ ಹಾಚಿ ತುಂಚ್ ಜಾಲ್ಲೊಯ್
ಸರ್ಗಿಂ ಬಾಪಾಚಾ ಹ್ಯಾ ಮಾಂಡಾವಳೆಕ್
ಮುಕಾರ್ ವ್ಹೊರೊಂಕ್ ತುಂಚ್ ಸಕ್ಲೊಯ್.

ಘಡಿತಾಂ ತುಜ್ಯಾ ಜಿಣ್ಯೆಚಿಂ ವಾಚ್ತಾಂ
ಕಾಳಿಜ್ ಭೊಗ್ಣಾನಿಂ ಉಮಾಳೊನ್ ಯೆತಾ
ಕ್ರಿಸ್ತಾ ಉಪ್ರಾಂತ್ ತುಂಚ್ ವರ್ತೊ
ಕೊಶೆಡ್ದ್ ಸತ್ ಹೆಂ ಧಯ್ರಾನ್ ಸಾಂಗ್ತಾ.

ದೆವಾನ್ ಭೊಗ್ಸಿಲಾಂ ಕೊಣಾಚೆಂಚ್ ಸಿಜಾನಾ
ಕೊಣ್ಯೀ ಸಾಂಗೊಂ ತುಕಾ ಅಪ್ರಾಧಿ-ಘಾತ್ಕಿ
ಬೊಟ್ ಜೊಕ್ಚೆ, ಆಯ್ಚೆ ಮಾಂಡ್ಡೆ
ಸಾಂತ್ ಕೊಣ್ಂಯೀ ನಹಿಂ, ಸಕ್ಕಡ್ಯೀ ಪಾತ್ಕಿ

ಆಸ್ತಾ ಪರ್ಯಾಂತ್ ಕ್ರಿಸ್ತಿ ಧರ್ಮ್
ತುಂಯೀ ಜೀವಂತ್ ಆಸ್ತೊಲೊಯ್
ಗುರ್ಕಾರಾಂಚಾ ಸರ್ವ್ ಪ್ರಯತ್ನಾ ಉಪ್ರಾಂತೀ
ಚರಿತ್ರೆಂತ್ ಅಮರ್ ಉರ್ತಲೊಯ್.

46. ಸೊಮ್ಯಾ ತುಕಾ ಖುರ್ಸಾಯಿಲ್ಲೊ ಕೊಣೆ ?

ಚಾರಿತ್ರಿಕ್ ಘಡಿತ್ ಹೆಂ
ಧಾರ್ಮಿಕ್ ಸವಾಲ್ ಹೆಂ
ಬೊವ್‌ಚ್ ಚತುರಾಯೆನ್ ಲಿಪಯ್ಲ್ಯಾಂ
ಮನ್ಶ್ಯಾಕುಳಾಕ್‌ಚ್ ಗುಸ್ಪಾಡಾಯ್ಲ್ಯಾಂ

ಸತ್ ಹೆಂ ಜಾಯ್ತ್ಯಾಂಕ್ ಕಳಿತ್ ನಾ
ಸರ್ಗಿಂ ಬಾಪ್ ಹೆಂ ಬರೆಂ ಜಾಣಾಂ
ಹರ್ಯೆಕಾ ಕಾಲಾರ್ ಹೆಂಚ್ ಶಿಕಯ್ಲ್ಯಾಂ
ಜುದೆವಾಂನಿ ಮ್ಹಣ್ ತುಕಾ ಖುರ್ಸಾಯ್ಲ್ಯಾಂ!

ಪುಣ್ ಸತ್ ಆಸಾ ವೆಗ್ಳೆಂಚ್
ಜುದೆವ್ ನಂಯ್ ತೆ ತುಕಾ ಖುರ್ಸಾಯಿಲ್ಲೆ
ಫಾರಿಜೆವ್ ನಾಂವಾಚೆ ಕುತಂತ್ರಿ ಬೊಲ್ಪೆ
ತುಜಾ ಮರ್ಣಾಕ್ ಕಾರಾಣ್ ಜಾಲ್ಲೆ!

ಅಳ್ವೊಂಕ್ ನಾಂತ್ ತೆ ಆಸಾತ್ ಜೀವಂತ್,
ಆಜ್‌ಯೀ ದಿಸ್ತಾ ಪಿಳ್ಗಿ ತಾಂಚಿಚ್
ಮನಿಸ್‌ಯೀ ತೆಚ್, ರಗತ್‌ಯೀ ತೆಂಚ್
ಬದ್ಲಾಲ್ಯಾಂತ್ ಮಾತ್ರ್ ನಾಂವಾಂ ಫಕತ್.

ಫಾರಿಜೆವ್ ಕೊಣ್ ತೆ ಸೊಮ್ಯಾ ತುಕಾ ಮಾರ್‌ಲ್ಲೆ?
ನಹಿಂಗೀ ಧರ್ಮಾಚೆಂ ಸುಂಕಾಣ್ ಹಾತಿಂ ಘೆತ್‌ಲ್ಲೆ!
ಕಾಯ್ದೆ ಮೊಡುನ್ ಮರ್ಝಾ ಮಾರ್‌ಲ್ಲೆ
ಫಟ್ಕಿರೆ ಅಪ್ರಾಧ್ ತುಜೆರ್ ಮಾಂಡ್‌ಲ್ಲೆ!

ಮುಕ್ಲ್ಯಾ ಪಾನಾರ್............

ಆಸ್ತಾನಾ ತಿರಸ್ಕಾರ್, ಮರ್ಟೆಚ್ ಪುರಸ್ಕಾರ್.

ಆಜ್‌ಯೀ ಆಸಾತ್ ಜಾಯ್ತೆ ಅಸಲೆ
ಅಧಿಕಾರಾಚಾ ಆಮಾಲಾಂತ್ ಧಲ್ಚೆ-ಲಕ್ಚೆ
ದುಬ್ಳ್ಯಾ-ಧಾಕ್ಟ್ಯಲ್ಯಾಂಕ್ ಚೆಲ್ಲುನ್-ಮಸ್ತುನ್
ಸದಾಂಚ್ ತುಕಾ ಖುರ್ಸಾರ್ ಮಾರ್ಚೆ!

ಪಡಾನಾ ಜಾಂವ್ಚ್ಯಾಕ್ ಅಸಲ್ಯಾಂಚ್ಯಾ ಘಾಸಾಕ್
ತುಂಚ್ ಸಲ್ವಲ್ಲೊಯ್ ತುಜಾ ಜಿಣಿಯೆಂತ್
ಸಾಂಗ್ ತುಕಾ ಪಡ್ಲಿ ಗರ್ಜ್ ಕಸ್ಲಿ
ವ್ಹೊಪ್ಸುಂಕ್ ಆಮ್ಕಾಂ ಹಾಂಚಾ ಹಾತಾಂತ್

ಬಹಿರಂಗ್ ಕರ್ ಸೊಮ್ಯಾ, ಸತ್ ಹೆಂ ಖರೆಂ
ಅಣ್ಯಾನಿಂ ಯೆದೊಳ್ ಲಿಪ್ಹೊನ್ ವೆಲ್ಲೆಂ
ಜಾಣಾ ಜಾಂವ್ದಿತ್ ತಡವ್ ಕರ್ನ್ ತರೀ
ಕೊಣ್ ತೆ ಕಪಟಿ ತುಕಾ ಖುರ್ಸಾಯಿಲ್ಲೆ!

ಕಾಂಟೊ ಕಾಡಿಜೆ ಕಾಂಟ್ಯಾನ್.

ರಡೊಂಕ್ ಆಯ್ಲೆಂ

ಘಡ್ಯಾಂ ಸದಾಂ ಘಡ್ತಾತ್ ಸಬಾರ್
ಮೆಳ್ತಾತ್ ಆಯ್ಕೊಂಕ್ ವಾಚುನ್ ಪಳೆಂವ್ಕ್
ಅಶೆಂಯೀ ಘಡ್ತಾಗೀ ಹ್ಯಾ ಸಂಸ್ರಾರ್
ಚಿಂತುನ್ ಖರೆಂಚ್ ರಡೊಂಕ್ ಆಯ್ಲೆಂ

ಪಾದ್ರಿ ಸಾಂಗ್ತಾ ಸೆರ್ಮಾಂವಾಂ ವೆಳಿಂ
ಆಸಾ ಸರ್ಗ್ ಮೆಲ್ಯಾ ಉಪ್ರಾಂತ್
ದಳ್ಬಾರಾಚಿ ಹಾಯ್ ಜಿಣಿ ತಾಚಿ
ಪಳೆವ್ನ್ ಮಾಕಾ ರಡೊಂಕ್ ಆಯ್ಲೆಂ

ಮಾಗ್ಣೆ ರೆತಿರ್ಯೊ ಕೊಂತಾಂ ಹಾತಿಂ
ಮಾದ್ರಿ ದಿಸ್ತಾತ್ ಜಿವ್ಯೊ ಸಾಂತಿಣ್
ಸದಾಂ ಝುಗಡ್ಚಿ ಖಂಯ್ ತಾಂಚಿ ಸವಯ್
ಆಯ್ಕೊನ್ ಮಾಕಾ ರಡೊಂಕ್ ಆಯ್ಲೆಂ

ರಾಮ್ ರಾಜ್ಯ್ ಖಂಡಿತ್ ಹಾಡ್ತಾಂವ್
ಹರ್ಧೆಂ ಥಾಪ್ಡಿ ಪುಡಾರಿ ಭ್ರಷ್ಟ್
ಆವಯ್ಕ್ಯಚ್ ಹಾಣಿ ವಿಣ್ಗೆಂ ಕೆಲಾಂ
ಪಳೆವ್ನ್ ಮಾಕಾ ರಡೊಂಕ್ ಆಯ್ಲೆಂ

ದುಮಾಪಾನ[illegible]ಲಾಯ್ಕೆಕ್ ವಾಯ್ಟ್
ಬೊಬಾಟ್ [illegible]ಮೆಸ್ತ್ರಿ ಕ್ಲಾಸಿಂತ್
ಸಿಗ್ರೆಟ್ ತಾಚೆ[illegible]ಬ್ರೋಂಟ್ ಸೊಡಿನಾಂ
ಸ್ಥಿತಿ ಪಳೆವ್ನ್ ರಡೊಂಕ್ ಆಯ್ಲೆಂ

ಮುಕ್ಲ್ಯಾ ಪಾನಾರ್............

ದೆವಾನ್ ಏಕ್ ತೇಂಪ್ಲ್ ಆಸ್ಲ್ಲೆ ಥಂಯ್, ದೆಂವ್ಚಾರಾಕ್ ಕೊಪೆಲ್.ತರೀ ಆಸಾ

ಪಯ್ಲೆಂ ಮ್ಯಾಚ್ ಬಾಯ್ಲೆಕ್ ಕಾಣಿಕ್
ದುಸ್ರೆಂ ಮ್ಯಾಚ್ ಪಿಡೆಸ್ತ್ ಬಾಪಾಯ್ಕ್
ಸಲ್ವಲ್ಲೆಂ ಮ್ಯಾಚ್ ರಾಷ್ಟ್ರಾಕ್ ಅರ್ಪಣ್
ಕಾಣಿ ಹಿ ಆಯ್ಕೊನ್ ರಡೊಂಕ್ ಆಯ್ಲೆಂ

ಮ್ಯಾಚ್ ಫಿಕ್ಸಿಂಗ್ ಹಗರಣ್
ನಾಂವ್ ಘಾಣಾಯ್ಲೆಂ ಅಜರಾನ್
ದುಡ್ವಾ ಹಬ್ೞೊಸ್ ಪಳೆವ್ನ್ ಹಾಚೊ
ಖರೆಂಚ್ ಮಾಕಾ ರಡೊಂಕ್ ಆಯ್ಲೆಂ

ಅಸೊಯೀ ಕಿತ್ಯಾಕ್ ಹೊ ಸಂಸಾರ್
ನಾಂಗಾಯ್ ಹೆಂ ಸರ್ವ್ ಪಳೆಂವ್ಕ್ ದೇವ್
ಚೆಂತುನ್ ಆಯ್ಚಿ ಹಿ ಗುಸ್ಪೊಡ್ ಗೊಂದೊಳ್
ಭಿಂಯಾನ್ ಮಾಕಾ ರಡೊಂಕ್ ಆಯ್ಲೆಂ



ವಿಶ್ವ ಕೊಂಕಣಿ ಕೇಂದ್ರ ಗ್ರಂಥಾಲಯ • WORLD KONKANI CENTRE LIBRARY •

ಉಪ್ಕಾರ್ ಆಟವ್ಣಿ

ಹರ್ಯೆಕಾ ಬರ್‍ಯಾ ಕಾಮಾಚೆ ಸುರ್ವಾತ್ ದೆವಾಚೆ ನಾಂವಿ. ಹೊ ಆಮ್ಚೊ ಧರ್ಮ್ ಆನಿ ಆಮ್ಚೆಂ ಕರ್ತವ್ಯ್. ಆನಿ ಹ್ಯಾಚ್ ಚಿಂತ್ಪಾ ಸವೆಂ ಹಾಂವ್ ಕಾಳ್ಜಾಂತ್ ಥಾವ್ನ್ ಉಪ್ಕಾರ್ ಬಾವ್ಡಾತಾಂ ಸರ್ಗಿಂ ಬಾಪಾಚೊ ಆನಿ ಆಂಕ್ವಾರ್ ಮಾಯೆಚೊ, ಹೆಂ ಪುಸ್ತಕ್ ಪ್ರಗಟ್ ಕರ್ಚೆಂ ಭಾಗ್ ಮಾಕಾ ಫಾವೊ ಕೆಲ್ಲ್ಯಾ ಖಾತಿರ್.

ಉಪ್ಕಾರ್ ಆಟಯ್ತಾಂ ಮ್ಹಜಾ ಮೊಗಾಚಾ ಆವಯ್ಚೊ-ಹಾಂವ್ ತಿಸ್ರೆ ಕ್ಲಾಸಿಂತ್ ಶಿಕ್ತಾಸ್ತಾನಾಂಚ್ ಕೊಂಕ್ಣಿ ವಾಚುಂಕ್-ಬರಂವ್ಕ್ ತಿಣೆಂ ಮಾಕಾ ಪ್ರೇರಿತ್ ಕೆಲ್ಲ್ಯಾ ಖಾತಿರ್.

ತನ್ಯಾರ್ ಪ್ರಾಯೆರ್ ಕೊಂಕ್ಣಿ ಶೆತಾಂತ್ ಲ್ಹಾನ್ ವ್ಹಡ್ ಲೇಖನಾಂ, ಕವನಾಂ ದ್ವಾರಿಂ ಪ್ರವೇಶ್ ಘೆತಾಸ್ತಾನಾ ಮಾಕಾ ಧಯ್ರ್ ಆನಿ ಹುಮೇದ್ ದಿಲ್ಲ್ಯಾ ಮ್ಹಜ್ಯಾ ಖಾಸ್ ಇಷ್ಟಾಂಚೊ ಶ್ರೀ ಎವ್ಜಿನ್ ಡಿಸೊಜಾ ಬೊಳಿಯೆ (ಆತಾಂ ಮುಂಬಯ್) ಆನಿ ಶೀ ಫೆಲಿಕ್ಸ್ ಮಥಾಯಸ್ ಬೆಳ್ಮಾಣ್ (ಆತಾಂ ವಸಯ್), ಆಯ್ಚ್ಯಾ ಹ್ಯಾ ಸುವಾಳ್ಯಾ ಘಡಿಯೆರ್ ಹಾಂಚೊಯೀ ಹಾಂವ್ ಮನಪೂರ್ವಕಿಂ ಉಪ್ಕಾರ್ ಬಾವ್ಡಾತಾಂ. ಆನಿ ತಾಂಕಾ ದೇವ್ ಬರೆಂ ಕರುಂ ಮ್ಹಣ್ತಾಂ.

ಶ್ರೀಮತಿ ರೊಜಿ ಸಲ್ಡಾಂಞಾ


ಶ್ರೀ ಎವ್ಜಿನ್ ಡಿ'ಸೊಜ್


ಶ್ರೀ ಫೆಲಿಕ್ಸ್ ಮಥಾಯಸ್

Returned
on

್ ಸಲ್ಡಾಂಞಾ ಕಾಮತ್.ಎಮ್.ಎ.

ಶಾಯ್ಲಾ ಶಾಯ್ನಿ ಹೊಂ
ಕೀಲಿಯೆ, ಪೆದಮಲೆಪೋಸ್ಟ್
ಮಂಗ್ಳುರ್– 575029
ಫೊನ್ : 2272325

ಳ್ ವಾಚ್ಪ್ಯಾ,

ಚೆ ವಂದನ್ ತುಕಾ. ಪಯ್ಲ್ಯಾನ್ ಪಯ್ಲೆಂ ಮಜೆಂ ಹೆಂ ಕವನ್ ್ "ಮಂಥನ್" ವಾಚುಂಕ್, ತುವೆಂ ದಾಕಯಿಲ್ಲ್ಯಾ ಹುಮೇದಿ ಖಾತಿರ್ ತುಜ್ಯಾ ಬರ್ಯಾ ಮನಾ ಖಾತಿರ್ ಹಾಂವ್ ತುಕಾ ಕಾಳ್ಜಾಂತ್ ಗಾವ್ನ್ ಬರೆಂ ಕರುಂ ಮ್ಹಣ್ತಾಂ.

ಜಿ ಪಯ್ಲಿ ಕೃತಿ ಆನಿ ಬಹುಶಾಃ ನಿಮಾಣಿ. ಮ್ಹಜಿ ಹಿ ಕೃತಿ ತುಕಾ ಲಾಗ್ಲಿ, ವಾಚುನ್ ಜಾಲ್ಯಾ ಉಪ್ರಾಂತ್ ತುಜೆ ಮತಿಂತ್ ಉದೆಲ್ಲಿಂ ಂ ಕಸಲಿಂ, ತುಜಿ ಬರಿ ಅಭಿಪ್ರಾಯ್ ಕಸಲಿ, ಹ್ಯಾ ವಿಶಿಂ ತುವೆಂ ಮನಾನ್ ಮಾಕಾ ಬರಯ್ಜೆ ಅಶಿ ಹಾಂವ್ ಖಾಲ್ತೆಪಣಿ ತುಜೆಲಾಗಿಂ ಕರ್ತಾಂ.

ಪುಸ್ತಕಾಂತ್ಲಿ ಕವನಾಂ, ಮಜ್ಯಾ ಪಾಟ್ಲ್ಯಾ 30 ವರ್ಸಾಂಚ್ಯಾ ಸಾಹಿತಿಕ್ ಕೊ ಫಳ್ ಜಾವ್ನಾಸಾ. ಪ್ರಾಯೆಚಾ ಏಕೆಕಾ ಹಂತಾರ್, ಏಕೆಕಾ ಚೆಂತ್ಪಾ ಮಜಾ ಲಿಖ್ಣೆ ಥಾವ್ನ್ ಏಕೆಕಾ ಕವಿತೆನ್ ಜಲ್ಮ್ ಘೆತ್ಲಾ. ತಶೆಂ ನ್ ತುಕಾ ಮಜ್ಯಾ ಕವನಾನಿಂ ವಿವಿಧತಾ ಖಂಡಿತ್ ಜಾವ್ನ್ ೆಲಿ. ಆನಿ ಹೆಂ ಸ್ವಾಭಾವಿಕ್. ತರೀ ತುಜಿ ಆಪ್ಲಿ ಮ್ಹಳ್ಳಿ ಅಭಿಪ್ರಾಯ್ ಮಜಾ ವಾವ್ರಾಂತ್ ಕಿತ್ಲೊ ಸುಫಳ್ ಜಾಲಾಂ ಮ್ಹಳ್ಳೊ ಮಾಕಾ ಸಾಂಗ್ತೆಲಿ, ಹ್ಯಾ ಪಾತ್ಯೆಣಿ ಸವೆಂ ತುಜಾ ಪತ್ರಾಚಿ ಹಾಂವ್ ವಾಟ್ ಂ.

ಹೆಂ ಕವನ್ ಪುಸ್ತಕ್ ತುಜಾ ಮಿತ್ರಾಂಚಾಯೀ ಹಾತಿಂ ಪಾವೊಂಕ್ ಮಾಕಾ ಸಹಕರ್ಸಿಚೆ ಮ್ಹಣ್ ಮಜ್ಯಾ ಹ್ಯಾ ಪತ್ರಾ ಮುಖಾಂತ್ರ್ ಗಿಂ ಖಾಲ್ತಿ ವಿನಂತಿ ಕರ್ತಾಂ.

ರೆಂ ಕರುಂ.

ಸವೆಂ,

ಫ್ರಾನ್ಸಿಸ್ ಸಲ್ಡಾಂಞಾ ಕಾಮತ್, ಮಂಗ್ಳುರ್.

G

WORLD KONKANI CENTRE,
SHAKTHINAGAR, MANGALORE

TITLE: ಮಂಥನ
Manthan
मंथन

YEAR: 2004

AUTHOR: ಡಾ। ಆಸ್ಟಿನ್ ಸಲ್ಡಾನ್ಹಾ

WORLD KONKANI CENTRE
LIBRARY
SHAKTHINAGAR D. K.

Acc. No. ______________

1. Books lost, torn, defaced, marked or damaged in any way shall have to be replaced by the borrower.
2. Books issued can be recalled at any time, if necessary.

HELP TO KEEP THIS BOOK
FRESH & CLEAN

ॐ ✝ ☾

ಮಂಥನ್

ಕವನಾ ರೂಪಾರ್ ಗುಂತುನ್ [illegible]ಗ್ಗಾಂ
ಕೊಂಕಣ್ ಮಾಂಯ್ಕ್ ಅರ್ಪುನ್ [illegible] ಅಸಾಂ
ಕುರೊವಾಚೆರ್ ತಿಚ್ಯಾ ಚಡಿತ್ [illegible]
ಪರ್ಜಳೊಂ - ಅಶೆಂ ಮಾಗೊನ್ ಅಸಾಂ.

ದೆವಾಚೆಂ ಬಿಡಾರ್

ರಗ್ತ್ ಮಾಸಾಚ್ಯಾ ಜಿವ್ಯಾ ಮನ್ಶ್ಯಾಕ್
ಮನ್ಶ್ಯಾ ಜಾತಿನ್ ಲಗಾಡ್ ಕಾಡ್ಲೊ
ಮಾತ್ಯೆ ಮೂರ್ತಿ ರಚುನ್ ಪರ್ತ್ಯಾನ್
ಪುಜಾ ತಾಚಿಚ್ ಕರ್ಚ್ಯಾರ್ ಪಡ್ಲೊ.

ತುರ್ತಾನ್ ಯೆ, ತಡವ್ ಕಿತ್ಯಾಕ್

ಆಯ್ಚ್ಯಾಂ ಫಾರಿಜೆವಾಂನಿ ಹಾಯ್ ದೆವಾ
ಪ್ರಕೃತೆ ಮಾಂಯ್ಕ್‌ಚ್ ವಿಕ್ರಿತ್ ಕೆಲೆಂ
ಬಿಲ್ಡರ್, ಕಾಂಟ್ರ್ಯಾಕ್ಟರ್, ವ್ಯಾಪಾರಿ ಜಾವ್ನ್
ಬೊಲ್ಸಾಂ ಸ್ವತಾಚಿಂ ಭರ್ಚ್ಯಾಂರ್ ಪಡ್ಲೆ!

ಮನ್ಶ್ಯಾ ಧರ್ಮ್

ಪಾತ್ಯಿ ಹಾಂವ್....! ದೆವಾ ಅಡ್ಡೊಸ್ ಮಾಗ್ತಾಂ
ಹಾತ್ ಜೊಡುನ್ ಪಾಂಯಾಂ ಪಡ್ತಾಂ
"ಮಾನ್ಶ್ಯಾ ಧರ್ಮ್‌ಚ್" ಜರ್ ಖರೊ ವ್ಹಯ್
ದುಸ್ರೊ ಧರ್ಮ್ ಆಮ್ಕಾಂ ಖಂಚೊಚ್ ನಾಕಾ.

ಸೊಮ್ಯಾ ತುಕಾ ಖುರ್ಸಾರ್ ಯಿಲ್ಲ್ಯೊ ಕೊಣೆ?

ಪಡಾನಾ ಜಾಂವ್ಚ್ಯಾಕ್ ಅಸ್‌ಲ್ಯಾಂಚಾ ಘಾಸಾಕ್
ತುಂಚ್ ಸಲ್ವಲ್ಲ್ಯೊಯ್ ತುಜ್ಯಾ ಜಿಣೆಯೆಂತ್
ಸಾಂಗ್ ತುಕಾ ಪಡ್ಲಿ ಗರ್ಜ್ ಕಸ್ಲಿ
ವೊಪ್ಸುಂಕ್ ಆಮ್ಕಾಂ ಹಾಂಚಾ ಹಾತಾಂತ್!

ತೀನ್ ಸಂಗ್ತಿ

ಅಮ್ಚಿ "ಭುಮಿ", ಆಮ್ಚೊ "ಧರ್ಮ್"
ಸಾಂಗಾತಾ ಅಚ್ಯೆ ಹಿ "ಮಾಂಯ್ ಭಾಸ್"
ಹಾಂಚೆರ್ ಕೆದ್ನಾಂಯ್ ಕೆಲ್ಯಾರ್ ವಿದ್ರೋಹ್
ಚಾತಲೊ ಖಂಡಿತ್ ಹರ್ಕೆಕ್ಲೊ ನಾಸ್

ಖರೊ ಧರ್ಮ್

ಧರ್ಮಾ-ಪಯ್ಕಿ ವ್ಹರ್ತೊ ಧರ್ಮ್
ಖಂಡಿತ್‌ಜಾವ್ನಾಸಾ ಮನ್ಶ್ಯಾ ಧರ್ಮ್
ವಿರೋಧ್ ಜರ್ ಹಾಚೊ ಉರ್ಲೊ ಜಾರಿ
ಉರ್ಚೊನಾ ಭುಂಯ್ಚೆರ್ ಖಂಚೊಚ್ ಧರ್ಮ್.

ಫ್ರಾನ್ಸಿಸ್ ಸಲ್ಡಾಂಞ ಕಾಮತ್, ಮಂಗ್ಳುರ್